

ನಮ್ಮ ಎರಡು ಕುಟುಂಬಗಳು

**ಮತ್ತಾಯ 12:46-50; ಮಾರ್ಕ 3:20, 21, 31-35;
ಲೂಕ 8:19-21, ಒಂದು ನಿರ್ಕಟ ನೋಟ**

ಯೇಸುವಿನ ಗಅಲಾಯದ ಎರಡನೆಯ ತ್ರಯಾಂದಳ್ಲ ಅಂತ್ಯದಲ್ಲ, ಆತನು ಒಂದು ಬಲು ಒತ್ತುಡಿದ ದಿನವನ್ನು ಹೊಂದಿದ್ದನು.¹ ಆ ದಿನವು ಕಣ್ಣ ಕಾಣದ, ಮಾತರಿಗಳ ಭಾರದ ದೆಪ್ಪ ಹಿಡಿದವನೆಬ್ಬನನ್ನು ವಾಸಿಮಾಡುವುದರ ಮೂಲಕ ಶ್ರಾರಂಭವಾಗಿತ್ತು (ಮತ್ತಾಯ 12:22, 23). ಕ್ರಿಸ್ತನು ದೆಪ್ಪವನ್ನು ಜಡಸಿದ್ದು ದೆಪ್ಪಗಳ ಸಹಾಯದಿಂದಲೇ ಎಂಬ ಆಹಾದನೆಗೆ ಇದು ನಾಧನವಾಗಿ ನಿಂತಿತ್ತು (ಮತ್ತಾಯ 12:23-30). ಯೇಸು ಈ ಆಹಾದನೆಗೆ ಅತ್ಯುಲ್ಲಿಸಿದ ನಂತರ, ಆತನ ವೈಲಿಗಳ “ಆಕಾಶದಿಂದ ನೂಜಕರಾಯೆಗಳನ್ನು” ಕಾಣುವ ಬೇಡಿಕೆಯನ್ನು ಇಟ್ಟರು (ಲೂಕ 11:16). ಆ ದಿನವು ನಂಭಷಣಗಳಿಂದ ತುಂಜಿದಾಗ ಇದಕ್ಕೆ ವೃತ್ತಲಿತ್ತವಾಗಿ ಒಂದು ಜಿಕ್ಕುಡಿಯನೆಯ ನಂಭವಿಸಿತು. ಮಾರ್ಕನ ವಿವರಣೆಯ ತ್ರಿಕಾರ:

ಆತನ ತಾಯಿಯಾ ತಮ್ಮಂದಿರೂ ಬಂದು ಹೊರಗೆ ನಿಂತುಕೊಂಡ ಆತನನ್ನು ಕರೇ ತಳಹಿಸಿದರು. ಆ ಜನರ ಆತನಿಗೆ ನಿನ್ನ ತಾಯಿಯಾ ನಿನ್ನ ತಮ್ಮಂದಿರ ನಿನ್ನನ್ನು ಹುಡುಕಿಕೊಂಡು ಬಂದು ಹೊರಗೆ ನಿಂತಿರುತ್ತಾರೆ ನೋಡು ಎಂದು ಹೇಳಿದ್ದಕ್ಕೆ ಆತನು ಅವರಿಗೆ ನನಗೆ ತಾಯಿಯಾ ತಮ್ಮಂದಿರ ಯಾರು? ಎಂದು ಹೇಳ ನುತ್ತೆಲು ಹೂತಿದ್ದಪರನ್ನು ನೋಡಿ ಇನೋ ನಿನ್ನ ತಾಯ, ನಿನ್ನ ತಮ್ಮಂದಿರ. ದೇವರ ಜಿತ್ತುದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯಾ ಆಗಬೇಕು ಅಂದನು (ಮಾರ್ಕ 3:31-35).

ಈ ಭಾಗವನ್ನು ನಾವು ಓದುವಾಗ, ಆನೇಕ ತ್ರಿಗಳ ನಮ್ಮ ಮನದಲ್ಲ ಉದ್ದ್ವಿನುವವು ಅಗಿಬೇ: “ನುವಾತಾ ಲೇಳಕರು ಇದನ್ನು ನಮಗೆ ಹೇಳುದರ ಮೂಲಕ ಯಾವ ಉದ್ದೇಶವನ್ನು ಹೊಂದಿದ್ದಾರೆ?” “ಯೇಸು ಯಾಕೆ ತನ್ನ ಕುಟುಂಬವನ್ನು ಬಿಳಿಳಿವಾಗಿ ತನ್ನ ತಾಯಿಯನ್ನು ಗುರುತಿಸಲಾಲ್ಲ?”; “ಯಾವ ಹಾರ ಆಥವಾ ಹಾರಗಳನ್ನು ಕೇಳಬಂದೆಯ ಮೂಲಕ ದೇವರು ನಮಗೆ ನೂಜಿಸಬಯಸಿದ್ದಾನೆ?” “ನಮ್ಮ ಎರಡು ಕುಟುಂಬ” ಎಂಬ ಹಾರವನ್ನು ಅಭಾಯಿಸಿನುವಾಗ ಈ ತ್ರಿಗಳ ಮತ್ತು ಇತರವುಗಳ ಉತ್ತರಕ್ಕಾಗಿ ನಾವು ಅಂತಿಮವರಾಗಿದ್ದೇವೆ.

ಯೇಸುವಿನ ಎರಡು ಕುಟುಂಬಗಳು

ಯೇಸುವಿನ ಎರಡು ಕುಟುಂಬಗಳಿಂದ ನಾವು ಶ್ರಾರಂಭಿಸುವು.

ಯೇಸುವಿನ ಭೌತಿಕ ಕುಟುಂಬ

ಯೇಸು ಒಂದು ಭೌತಿಕ ಕುಟುಂಬದಲ್ಲ ಜನಸಿದನು ಎಂದು ಅನೇಕರು ತಿಳಿದಿದ್ದಾರೆ. ಆತನ ಕಾನೂನು ಬಳ್ಳ ತಂಡ ಯೇಸುಕೆ (ಮತ್ತಾಯ 1:16; ಲೂಕ 3:23; ಯೋಹಾನ 1:45; 6:42), ಆತನ ತಾಯ ಮಲಿಯಳು (ಮತ್ತಾಯ 1:18; 2:11; 13:55; ಲೂಕ 2:34). ಕ್ರಿಸ್ತನು ಹುಟ್ಟಿದಾಗ ಮಲಿಯಳು ಇನ್ನೂ ಕನ್ನೆಯಾಗಿದ್ದಳು; ಆದರೆ ಆತನ ಜನಸದ ನಂತರ, ಯೋಸೆಕ ಮತ್ತು ಮಲಿಯಳು ಗಂಡ ಹೆಂಡಿಯ² ಹಾಗೆ ಒಟ್ಟಿಗೆ ಜೀವಿಸಿದರು. ಅವರಿಗೆ ನಾಲ್ಕು ಜನ

ಗಂಡುಮಕ್ಕಳು, ಯೀಂನುಬಿನ ಜೊತೆ ಸಹಿಂದರೆ “ಯಾಕೇಂಬ ಮತ್ತು ಯೋನೆಂಕ್ ಸಿಚೋನ ಮತ್ತು ಯೂದ” (ಮತ್ತಾಯ 13:55; ನೋಡಿಲ ಮಾರ್ಕ 6:33). ಅವರಿಗೆ ಇಬ್ಬರು ಹೆಣ್ಣುಮಕ್ಕಳ ಸಹ ಇದ್ದರು (ಮತ್ತಾಯ 13:56; ನೋಡಿಲ ಮಾರ್ಕ 6:3). ಕ್ರಿಸ್ತನು ಹಿಂಗೆ ಕಡೆ ಹೆಚ್ಚು ಒಂಬತ್ತು ಜನರೊಡನೆ ಮನೆಯಿಳ್ಳ ಬೆಳೆದು ಬಂದನು. ಪ್ರತಿಯೊಂದೂ ಸಾಜನೆಯಂದ ನೋಡುವುದಾದರೆ ಇದೊಂದು ಸುಂದರ ಮನೆ ಎನ್ನುಬಹುದು.³

ಯೀಂನು ಮನೆಯನ್ನು ಜಟ್ಟು ತನ್ನ ನಾವೆಜನಿಕ ನೇರೆಯನ್ನು ಶ್ರಾರಂಭಿಸಿದನು, ಹೇಗೆನೇ, ಆತನ ಕುಟುಂಬದ ಸಂಬಂಧಿಗಳ ಬದಲಾದವು. ಇದು ಆತನ ತಮ್ಮಂದಿರ ಭಾಗಕ್ಕೆ ಸ್ಥಳೀ ಹೊಣ್ಣೆಸಿಷ್ಟು ಮತ್ತು ಅನಂತ್ರಣ್ಣಿಯನ್ನು ಹೊಂದಿದ್ದರು. ಅವರು ಅತನನ್ನು ಮೇಸ್ಟಿಯನು ಎಂದು ಒಟ್ಟಿಕ್ಕೊಳ್ಳುವುದನ್ನು ಒಪ್ಪಿದೂರೂ ಮತ್ತು ತೆಲ ಸಂದರ್ಭದಲ್ಲ ಅಣಿಕುನುಡಿಯನ್ನು ಮಾತನಾಡುವವರಾಗಿದ್ದರು (ಯೋಹಾನ 7:3-5).⁴ ಕ್ರಿಸ್ತ ತಾಯಿ ಮಲಯಿಳು ಆತನು ಯಾರಾಗಿದ್ದಾನೆ ಎಂಬುದರ ಬಗೆಗೆ ಸ್ವಾಷ್ಟ ವಿಜಾರಣನ್ನು ಹೊಂದಿದ್ದಳು (ನೋಡಿ ಲಾಕ 2:19, 51), ಆದರೆ ಆಕೆ ಆತನ ನಿಯೋಗವನ್ನು ಸಂಪೂರ್ಣವಾಗಿ ಅಲಂಕೊಂಡಿರಿಲ್ಲ (ನೋಡಿಲ ಯೋಹಾನ 2:3, 4).

ಇದು ಮಾರ್ಕ 3ರ ಘಟನೆಯತ್ತ ನಮ್ಮನ್ನು ತರುವುದಾಗಿದೆ. ತೆಲ ಹಿನ್ನಲೆಯನ್ನು ಅಲಯಲು ವಜನ 20ಲಿಂದ ನಮ್ಮು ಜೆಡೆಯನ್ನು ಶ್ರಾರಂಭಿಸೋಣ:

ಆತನು ತರಿಗಿ ಮನೆಯೊಳಗೆ ಬಂದಾಗ ತರುಗಿ ಜನರು ನೇರೆದಿದ್ದಿಲಂದ. ಉಂಟಕ್ಕೂ ಅವಕಾಶವಾಗಿಲ್ಲ ಇದನು ತೇಣ ಆತನ ಸಂಬಂಧಿಗಳ ಅವಸಿಗೆ ಹುಷ್ಟಿಹಿಡಿದರೆ ಎಂದು ಹೇಣ, “ಆತನನ್ನು ಹಿಡಿಯುವುದಕ್ಕೆ ಹೊರಟರು” (ಮಾರ್ಕ 3:20, 21).

NIVಯಿಲ್ಲ ಆತನ ಜನರು ಎಂಬುದಕ್ಕೆ “ಆತನ ಕುಟುಂಬ”⁵ ಎಂದಿದೆ. ಆತನನ್ನು ಹಿಡಿಯುವುದಕ್ಕೆ ಹೊರಟರು ಎಂಬಹಡವು ಅವರು ಯೀಂನುಬಿಗೆ ಇತ್ತಿರಿಲ ಅಥವಾ ಜಡಲ ಆತನನ್ನು ಮನೆಗೆ ಕರೆದೆ ಹೊಂಡು ಹೊಂಗುವ ಉದ್ದೇಶ ಅವರದ್ವಾಗಿತ್ತು ಎಂದು ಸಾಜಿಸುವುದಾಗಿದೆ.⁷ ಯೀಂನುಬಿಗೆ ಉಂಟಮಾಡಲು ಸಮಯವಿರಿಲ್ಲ ಎಂಬ ಒಂದೇ ಕಾರಣದಿಂದ ಆತನ ಕುಟುಂಬ ಮತ್ತು ಆತನ ಸ್ನೇಹಿತರು “ಆತನಿಗೆ ಹುಷ್ಟಿಹಿಡಿದರೆ”⁸ ಎಂದು ಯೋಜಿಸಲಾಗುತ್ತಿದ್ದರೂ ಈ ನಿರ್ಧಾರಕ್ಕೆ ಬರಲು ಅವಲಿಗೆ ಅನೇಕ ಕಾರಣಗಳ ಇದ್ದಪ್ರ ಎಂಬ ಅನೇಕ ಅಂಶಗಳನ್ನು ವಿಲಾಯಂ ಬಾಕಲೆ ಅವರು ಹಣ್ಣಿ ಮಾಡಿದ್ದಾರೆ.⁹

(1) ಯೀಂನು ಸುಭಾಷಿತೆಯನ್ನು ಕಿರ್ತಿಸಿದನ್ನು ಪ್ರತಿಧಾರ ಹಣವನ್ನು ತರುತ್ತಿದ್ದ ಉದ್ದೇಶೀಗ ವನ್ನು ಜಟ್ಟು ಜಟ್ಟು ಮನೆಯಲ್ಲದವನಂತೆ ತಲೆಯಾಡಲು ಸ್ಥಳವಿಲ್ಲದೆವನಂತಾಗಿದ್ದ ಕೇತ ಎಂಥ ಪ್ರಜ್ಞಾವಂತ?

(2) ಯೀಂನು ತೃತ್ಯಕ್ಕಾಗಿ ಸಂರಕ್ಷಣೆಯನ್ನು ಹಿಗಣಿಸಿನುವರ್ವನಾಗಿರಲ್ಲ. ಎಲ್ಲಾ ಯೀಹಾದಿ ಸಂಸ್ಥಾಪಕರೊಡನೆ ಯುದ್ಧವನ್ನು ನಾಲ್ಕ ನಾಶಾವಾಗುವಂಥ ಬಿಷಲತೆಯನ್ನು ಹೊಂದಿದೆ ಕೇತ ಎಂಥ ಬಿವೇಜನಾ ಮನುಷ್ಯ?

(3) ಯೀಂನು ಮುಖ್ಯವಾಹಿನಿಯ ಸಮಾಜದಿಂದ ತನ್ನನ್ನು ತಾನು ಹೆಚ್ಚು ಹೆಚ್ಚಾಗಿ ತೃತ್ಯೇಕಿಸಿಕೊಳ್ಳುತ್ತಿದ್ದನು. ಅನಮರಾದ ಬಿತ್ತ ಅನಿಕ್ಕರಂತ್ತ, ಜಡಗ್ರಣದ ಜರ್ಮನ್ ಭಾಗವನ್ನು ಹೊಂದಿರುವ ಕ್ಯಾರೆಂಟ್‌ಎಂದಿಗೆ ಮತ್ತು ಜನರೊಂದಿಗೆ ಮತ್ತು ನಂಶಯದ ತಪ್ಪಿತಿಯನ್ನು ಹೊಂದಿದ ಯಶಸ್ವಿನ್ನು ನಿರ್ಣಿಸಿನುವ ಕೇತ ಎಂಥ ಯೋಜ್ಯ ವ್ಯಕ್ತಿ¹⁰?

ಬರ್ವನ್ ಬಾಝಮನ್ ಹಿಂಗೆ ಬರೆಯುತ್ತಾರೆ,

ದೇವರ ನೇರೆಯಲ್ಲ ಉತ್ಸಾಹವು ದೃಹಿಕ ಅವಷ್ಟಕರೆಗಳನ್ನು ನಿರ್ಗಿಸುವಂಥ ತಾಕೀಕವಾದವ (ತುನರುತ್ತಿಯಾಗದ) ಜನಲಿಗೆ ಎಂದಿಗೂ ಇರುವ ಉದ್ದೇಶಕ್ಕಾಗಿ.

ಯ್ಯಾದ್ವರ್ಕಾಗಿ, ಬಿಜ್ಞಾನಕ್ಕಾಗಿ, ನಂತರಾಜಕ್ಕಾಗಿ, ರಾಜಕೀಯವಾಗಿ, ಅಥವಾ ಹತ್ತಿರಳ್ಲಿನ ಯಾವುದೇ ಒಟಿಕ ಕನುಬಗಳಲ್ಲಾಗಲ ಇರುವ ಉತ್ಸಾಹವು ಮೆಚ್ಚಿದಂದ್ದು, ಶಾಫ ನೀಯವಾದದ್ದು. ಮತ್ತು ಅನುಕರಣೀಯವಾದದ್ದು: ಆದರೆ ಒಬ್ಬ ಮನುಷ್ಯನು ತನ್ನನ್ನ ತಾನು ಪರಿತ್ಯಾಗಿ ಧರ್ಮಕ್ಕೆ ನಂತರಾಜವಾಗಿ ನಂತರಾಜನಿಸಿಕೊಂಡಿದ್ದಾರೆ, ನೆರೆಹೋರೆ ಯಾವರು ತೆಲೆಯಲ್ಲಾಗಿಸುತ್ತಾ ಈತನು ಆ ಬಿಷಯದದಲ್ಲ ಆತನು ಸೆಳೆದುಕೊಂಡು ಹೊಗುತ್ತಿದ್ದಾನೆ ಎನ್ನುತ್ತಾರೆ.¹¹

ವರ್ಜನ 21ರಳ್ಳಿ “ಯೇಸುವಿನ ಸ್ವಂತ ಜನರು” ಎಂದೂ ಕರೆಯಲ್ಪಡುವವರಂತೆಯೇ ವರ್ಜನ 31ರಳ್ಳಿ ಬರುವಂತ, “ಯೇಸುವಿನ ತಾಯ ಮತ್ತು ತಮ್ಮಂದಿರು” ಒಂದೇ ಆಗಿದ್ದಾರೆ ಎಂದು ಬಜಿತಬಿಲ್ಲ, ಆದರೆ ನೈತಿಕವಾದ ಭಾಬಿಯನ್ನು ನಾವು ನೋಡತ್ತೇವೆ: ವರ್ಜನ 21 ರಳ್ಳಿನ ಕ್ರಿಸ್ತನ “ಜನರು” ಆತನನ್ನು ಹಿಡಿಯುವವರಾಗಿದ್ದರು (ವರ್ಜನಗಳ 22-29), ಆದ್ದರಿಂದ ಆತನು ಎಲ್ಲರುತ್ತಾನೇ ಅಲ್ಲಿಗೆ ಅವರು ಪ್ರಯಾಣಿಸುವುದಕ್ಕೆ ಅವರು “ಹೋರಣರು” (ವರ್ಜನ 31; ಒತ್ತಿ ಹೇಳಿದ್ದ ನನ್ನದು). ಇಲ್ಲಿ ಸಿಂಹಿಯವಾಗಿ ವರ್ಜನ 21ರಳ್ಳಿ ಮತ್ತು 31ರಳ್ಳಿನ ಜನರು ಒಂದೇ ಎಂದು ಕಂಡುಬರುವುದಾಗಿದೆ.

ವರ್ಜನ 21 ಮತ್ತು 31ರ ಮಧ್ಯ ಜೋಳಜೆ ಇರುವುದಾದರೆ, ಮತ್ತು ಮಲಯಳ ಮತ್ತು ಯೇಸುವಿನ ಶಿಷ್ಯರು “ಆತನಿಗೊಳಿಸ್ತರು” ನಹಾಯಿಸುಬಂದು ಆತನಳು ಬಂದದ್ದಾದರೆ ಈ ಪ್ರಶ್ನೆಯು ಉಳಿದಿನುವುದಾಗಿತ್ತು: “ಕ್ರಿಸ್ತನ ತಾಯ ಅಂಥ ಯೋಜನೆಯಾಡನೆ ಯಾಕೆ ಹೋಳಣಳಿ?” ವಿನೇ ಆಗ್ರಹ ಆತನ ಉಳಿದ ಪಂಜಾಳಿಗಿಂತ ಆಕೆಗೆ ಯೇಸು ಯಾರು ಎಂಬುದರ ಬಗೆಗೆ ಶೈಳಣ್ಣ ಅಲಿವು ಇತ್ತು, ಇದು ಸಿಜ ಆದರೆ ಎರಡು ಅಂಶಗಳನ್ನು ಮನದಲ್ಲಿ ಇಟ್ಟುಕೊಳ್ಳಲಿ: (1) ಯೇಸು ಯಾರೆಂದು ಆಕೆಯು ಅಲಿತ್ತಿದ್ದರೂ ಕೂಡಾ ಅವಕ ತಿಂಪಣಿಕೆಯು ಇನ್ನೂ ಅನಂತರಾಜವಾಗಿತ್ತು; ಮತ್ತು (2) ಆಕೆಯು ಇನ್ನೂ ಕಾಳಜಿಯಾಗಿ ತಾಯಿಯಾಗಿದ್ದಾಗಿ. ತನ್ನ ಮಗನು ಸಲಯಾಗಿ ಉಳಿಟುಪಾಡಿದ್ದಾಗ ಯಾವ ತಾಯ ಕಾಳಜಿ ಇಲ್ಲದವರಾಗಿ ಇರುವಳ? ತನ್ನ ಮಗನ ಜಿತ್ತನ್ನಾಣಿತೆಯ ಬಗೆಗೆ ಜಿಂಟಿತಜಾಗಿದ್ದಿಲ್ಲ; ಆದರೆ ಆಕೆಯು ಆತನ ಸುರಕ್ಷತೆಯ ಬಗೆಗೆ ಬೇಗೆ ಜಿಂಟಿನುವರ್ಜಾಗಿದ್ದಾಗಿ.

ಮಲಯಳ ಮತ್ತು ಯೇಸುವಿನ ಸಹೋದರರ ಗುಲಯ ಮೇಲೆ ನಾವು ಉತ್ತಮವಾದ ನಾಧ್ಯತೆಯ ರಜನೆಯನ್ನು ಇಡುವವರಾಗಿದ್ದೇವೆ ಎಂದು ಅನುಕಂಬವು ನಿರ್ದೇಖಿಸುವುದಾಗಿದೆ. ಅವರ ಉದ್ದೇಶವು ತಪ್ಪಾಗಿಹೋಗುದಾಗಿದ್ದರೂ ಕೂಡಾ, ಅವರ ಮಧ್ಯವರ್ತನೆಯು “ಆತನ ಸ್ವಂತದ ಬಳ್ಳಿಯದಕ್ಕಾಗಿಯೇ” ಎಂದು ಅವರು ಬಹಳಃ ನಂಬುವರ್ಜಾಗಿದ್ದರು.

ಅದು ನಘ್ನನ್ನು ಮಾರ್ಕ 3:31 ರತ್ನ ತರುವುದಾಗಿದೆ: “ಯೇಸು ಇರುವ ಕಡೆಯ ಆತನ ತಾಯಿಯೂ ತಮ್ಮಂದಿರೂ ಬಂದು ಹೊರಗೆ ನಿಂತುಕೊಂಡರು” (ವರ್ಜನ 31) “ಜನರ ಆತನ ಸುತ್ತಲೂ ಜನರು ಕೂತುಕೊಂಡಿದ್ದರು” (ವರ್ಜನ 32), ಮತ್ತು ಕ್ರಿಸ್ತನು “ಇನ್ನೂ ಮಾತನಾಡುತ್ತಿದ್ದನು” (ಮತ್ತಾಯ 12:46). ಜನರು ಒತ್ತಾಗಿ ಯೇಸುವಿನ ಸುತ್ತಲೂ ಕೂಡಾ ರೊಂದಿದ್ದಿಂದ ಮಲಯಳ ಮತ್ತು ಆತನ ಸಹೋದರಿಗೆ “ಜನರ ಗುಂಪಿನ ನಿಬಿತ್ತ ಆತನ ಬಳಗೆ ಸೆಲರಲಾರದೆ ಇದ್ದರು” (ಲೂಕ 8:19¹²).

ಮತ್ತಾಯನ ತ್ರಾರ, “ಆತನ ತಾಯೊಯೊ ತಮ್ಮಂದಿರೂ ಆತನನ್ನು ಮಾತನಾಡಿನ ಬೇಕೆಂದು ಹೊರಗೆ ನಿಂತಿದ್ದರು” (12:46). ಅವರ ಯೇಸುವಿನ ಲಕ್ಷಣನ್ನು ಸೆಳೆಯಲು ತೆಯ್ಯಿಸಿರಬಹುದು, ಆದರೆ ಆತನ ಅದನ್ನು ಕೇಳರಿತ್ಯಾಗಿಲ್ಲ ಅಥವಾ ಅವರನ್ನು ಅಲ್ಲಿಸಿಯೂ ಇರಬಹುದು. ನಂತರ ಅವರ ತಾಪು ಆತನೊಡನೆ ಮಾತನಾಡಬೇಕೆಂದು ಹೇಳ ತಳಹಿಸಿದರು. ಆ ಜನಜಂಗಿಜಯ ತೊನೆಯಲ್ಲ ತೆಲ್ವೋಬ್ಬರು ಹಿನುನುಡಿಯುವುದನ್ನು ನಾನು ಉಳಿಸಿಕೊಳ್ಳಬಲ್ಲಿ ಮತ್ತು ಹಿನುನುಡಿಯುತ್ತಿದ್ದ ಒಬ್ಬನು ತನ್ನ ಮುಂದಿನವಸಿಗೆ ಮತ್ತು ಮುಂದಿನವನು ಅವನ ಮುಂದಿನವಸಿಗೆ “ಯೇಸುವಿನ ತಾಯ ಮತ್ತು ಸಹೋದರರು ಇಲ್ಲದಾರೆ

ಅವರ ಆತನನ್ನು ನೋಡಬೇಕೆನ್ನುತ್ತಾರೆ ಇದನ್ನು ಮುಂದಕ್ಕೆ ಹೇಳು ಎಂದು ಹೇಜಿದನು.” ತೊನೆಗೂ ಸಂದೇಶಪ್ರ ಮುಂದಿನ ನಾಲುನ್ನು ಮುಟ್ಟಿತು ಮತ್ತು ಅನೇಕರು¹⁴ ಮಧ್ಯ ಬಾಯಿ ಹಾಕಿ ಕೃಸಿಗೆ “ಸಿನ್ನ ತಾಯಿಯಾ ಸಿನ್ನ ತಮ್ಮಂದಿರಾ ಸಿನ್ನನ್ನು ಹುಡುತ್ತಿಕೊಂಡು ಬಂದಿದ್ದಾರೆ” ಎಂದು ಹೇಜಿದರು (ಮಾತ್ರ 3:2).

ಅವರ ಉದ್ದೇಶಪ್ರ ಒಳ್ಳೆಯದೂ ತೆಣ್ಣದ್ದೀರ್, ಅಥವಾ ಅದರ ಮಧ್ಯದ್ದೀರ್ ಆಗಿರಲ, ಆತನ ಬೋಧನೆಯ ಮುಗಿಯುವವರೆಗೂ ಕಾಯುವುದಕ್ಕೆ ಒಪ್ಪದಿರುವದು ಆತನ ಕುಟುಂಬದ ಉದ್ದೇಶವನ್ನು ಅಲ್ಲದೆ ಇದಕ್ಕೆ ಪ್ರತಿಯಾಗಿ “ನಾವು ಶಂಖಂಬದವರು, ಸೀನು ಸಿನ್ನ ತೆಲಸವನ್ನು ನಿಲ್ಲಿಸಿ ಕೆಗಲೀ ನಮ್ಮನ್ನು ನೋಡಬೇಕು.” ನಮಗೆ ಬೇಕಾದದ್ದು ಬಲು ಮುಖ್ಯವಾದದ್ದು ಬದಲಾಗಿ ಸೀನೇನು ಮಾಡುತ್ತೀರೋ ಅದಲ್ಲ ಎಂಬ ಭಾವನೆ ಅವರದ್ದಾಗಿರಬಹುದು.

ಯೆಸೆಬಿನ ಆತ್ಮಿಕ ಪುಷ್ಟಿ

“ಬಲು ನೋಪ್ಯಯಕ್ತವಾದ ತ್ರಂಗಂಗಳಲ್ಲಿ ಒಂದಾದ ಆತನ ಇಹಲೋಕದ ನೇರೆ ಯಾಳಿನ ಬಲು”¹⁵ “ನೂರ್ಕ್ಕಾದ ಹೇಜಿನ” ಈ ಉದ್ದೇಶವಾದ ವಿನಂತಿಯ ಕ್ರಿಸ್ತನ ಮುಂದೆ ಇಡಲಾಯಿತು. ಆತನು ಬಿಮುಖನಾಗಿ ತನ್ನ ಕುಟುಂಬವನ್ನು ನಿರಾಕರಿಸಬಹುದಿತ್ತು. ಅದರೆ ಅವಲಗೆ ಮತ್ತು ಅಲ್ಲ ಉಪಸ್ಥಿತಿಬದ್ಧವಲಗೆ ತನ್ನ ತೆಲಸದ ಸ್ವಭಾವ ಮತ್ತು ಮಹತ್ವವನ್ನು ಹೇಳುವದು ಆತನಿಗೆ ಅವಷ್ಟವಾಗಿತ್ತು.

ನಾನು ಒಂದು ಪೇಠ ಈ ಉತ್ತರಿಯ ಹೇಜಿನ ತ್ರಂಗಂಗವನ್ನು ಎದುಲಸಿದ್ದೀರೆ, ನಾನು ಬಹುಶಃ ಗಣಜಾಯಾಗಿಜಡುತ್ತಿದ್ದೇನು. ಒಂದೇ ಒಂದು ನಾಲ, ನನಗೆ ನೆನಪಿರುವಂತೆ, ಬಿಷಮಸ್ಥಿಯ ಅರಂಭದಲ್ಲ ಮಾತಾಡುವಾಗ ನಾನು ಉತ್ತಮ ಮನಸ್ಸಿತಿಯನ್ನು ಹೊಂದಿದ್ದೇನೋ ಎಂದು ಹೇಳಲು ಅರೆ ಪ್ರಜ್ಞಯಾಳ್ಯವಾಗಿರುತ್ತೇನೆ. ನಾನು ಒಂದು ಸಭಾಗ್ರಹದಲ್ಲ ಪ್ರದರ್ಶನತ್ವದ್ದೀನು. ಆ ಪೇರಿಕೆಯ ಮೇಲೆ ತುಂಜಕೊಂಡ ಬೋಧನಾ ಸಲಕರಣೀಗಳಿಂದ ಮೇಲಾದ್ದ ನಾನು ಹಿಂದೆ ಮತ್ತು ಮುಂದೆ ಹತ್ತಿತ್ತಲ್ಲಿಟಿದ್ದೇನು. ಒಂದು ಕಡೆ ನಾನು ಹಿಂದೆ ಅಡಿಯಣಿಸು - ಆ ಪೇರಿಕೆಯ ಇನ್ನೊಂದೆಯಲ್ಲ ಆಳವಾದ ತನ್ನ ಇತ್ತು ಮೆಟ್ಟಿಲುಗಳ ಮೇಲೆ ಅನ್ತಪ್ಯಾಂತವಾಗಿ ಮಲಗಿ ತೊದಲು ಮಾತನಾಡುವುದಕ್ಕೆ ಪ್ರಯೋಸಿದೆ, “ಆ ದೃಷ್ಟಿಯಂದ ಹಲಜ್ಞೆದಪ್ರ ಸಿಂಪಿದ್ದೀನಂದು ಭಾವಿಸಿದವನು ಜಿತ್ತದಿರಿ” ಎಂಬುದಾಗಿತ್ತು. ನಾಮಾನ್ಯವಾಗಿ ಹೇಗೋ, ಈ ಹೊನ ತರದ ಜಿಕ್ಕಣನ್ನು ನಾನು ಎದುಲಸಿದಾಗ ಮಾತುಭಾರದವಾಗಿದ್ದೇನು.

ಗುರುವಾದ ಬೋಧಕನು ಇಂಥ ಸಂಭಾವನನ್ನು ಎದುಲಸಿದಾಗ ಏನು ಮಾಡಿದನು? ತೊನೆಗೂ ಈ ಅಡ್ಡಿಪಡಿಸುವಿಕೆಯಡೆ ಆತನು ತಿರುಗಿಕೊಂಡ ಸಮಾಯಾನುನಾರದ ಸೂಜನೆಯನ್ನು ಕೊಟ್ಟಿನು. ಆತನು “ನನಗೆ ತಾಯಿ ಯಾರು? ನನಗೆ ಅಳ್ಳ ತಮ್ಮಂದಿರು ಯಾರು?” ಎಂದು ಕೇಳಿದನು (ಮಾತಾಯ 12:48). ನಂತರ ಆತನು ಉತ್ತರಿಸುತ್ತಾ “... ನನ್ನ ತಂದೆಯ ಜಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯಾ ತಾಯಿಯಾ ಬೇಕು” ಅಂದನು (ಮಾತಾಯ 12:50).

ಈ ಮಾತುಗಳನ್ನು ಮಾತನಾಡುವಾಗ ಕ್ರಿಸ್ತನು ತನ್ನ ಕುಟುಂಬವನ್ನು ಕೆಳಕ್ಕಿಳಿಸುತ್ತಿಲ್ಲ.¹⁶ ತೆಲ ಹಂಥದವರು ಸೂಜಿಸುವುದೆನೆಂದರೆ ತಮ್ಮ ಶಿಷ್ಯರು ತಮ್ಮ ಕುಟುಂಬದೊಂದಿನ ತೊಂಡಿಗಳನ್ನು ಮುಲಿದುಕೊಳ್ಳುತ್ತಾರೆ ಎಂದು. ಅದರೆ ಯೇನು ಅಂಥ ಯಾವ ತಿತ್ತಗಳನ್ನು ಇಲ್ಲ ಭೋಧಿಸುತ್ತಿಲ್ಲ, ಅಥವಾ ಆತನು ಶೈರೇಹಿಸುತ್ತುಲಾ ಇಲ್ಲ. ಆತನು ತಮ್ಮ ತಂಡೆ ತಾಯಿಗಳನ್ನು ಗಾರಬಿನದಿರುವ ಮತ್ತು ಕಾಳಜಿಮಾಡದಿಲಿಪುದನ್ನು ಶಾಸ್ತ್ರ ಮತ್ತು ಭಲನಾಯರನ್ನು ಮೇಡಲನುವರಿಸಿದ್ದನು (ಮಾತಾಯ 15:1-8). ಆತನು ಮರಣಿಸುವುದಕ್ಕಿಂತ ಮೊದಲನೆ ತೊನೆಯ ಕಾಯೀ ಎಂದರೆ ತನ್ನ ತಾಯಿಯ ಸುರಕ್ಷಿತ ವಾಗಿರುವುದನ್ನು ಬಜಿತ ಹಡಿಸಿಕೊಳ್ಳುವುದೇ ಆಗಿತ್ತು (ಯೋಹಾನ 19:26, 27). ವಿಳಯಂ

ಅನೇರ್ ಹೇಗೆ ಬರೆಯುತ್ತಾರೆ,

ಆತನು ತನ್ನ ತಾಯಿಯನ್ನು ಮತ್ತು ಸಹೋದರರನ್ನು ಮಗನ ಶ್ರೀತಿಯಂದಲೂ ಮತ್ತು ಸಹೋದರ ವಾಕ್ಯಲ್ಯಾದಿಂದಲೂ ಶ್ರೀತಿನುತ್ತಿದ್ದನು. ಆತನು ಶಿಶುವಾಗಿದ್ದಾಗ ಆತನು ಮಲಗಿದ ಆ ತಾಯಿಯ ಎದೆಯನ್ನು ಯಾವಣಾನಾದ ಮೇಲೆ ಮತ್ತು ಪುರುಷನಾಗಲೂ ಆತನು ಎಂದಿಗೂ ಹಲಯಲಾರನು. ಆತನನ್ನು ಆತನ ಜನಸರಾರಭ್ಯಾದಿಂದ ತನ್ನ ಹೃದಯದಲ್ಲಿಟ್ಟ ಕೊಂಡು ಅ ಶ್ರೀಯ ಆತನ ಮರಣದತನಕ ಆತನಿಗೆ ಶ್ರೀಯಾತ್.¹⁷

ಅದೆಲ್ಲದೆ ಯಾವುದೇ ಬಹಿಕ ಬಂಧಗ್ರಾಮಿಂದಲೂ ಆಳವಾದ, ಅಮೂಲ್ಯವಾದ ನೆಲೆಗೊಳ್ಳುವಂಥ ನಂಬಂಥ ಅಲ್ಲದೆ ಎನ್ನೆಪುದನ್ನು ಕರೆನು ಸ್ವಷ್ಟಪಡಿಸ ಬಯಸಿದ್ದನು.

ಈ ನಂಗತಿಯನ್ನು ತಿಜನಲೊಳುವ, ಶ್ರೀನು ಕಣ್ಣಿತ್ತಿ “ತನ್ನ ಸುತ್ತುಲೂ ಕೂತ್ತಿದ್ದಪರನ್ನು ನೋಡಿ” ಮತ್ತು “ಇಗೇ ನನ್ನ ತಾಯಿ, ನನ್ನ ತಮ್ಮಿಂದಿರು” ಎಂದು ಹೇಳಿದನು! (ಮಾರ್ಕ 3:34) ಮತ್ತಾಯಿನ ಪ್ರಕಾರ, “ಆತನು ಶಿಷ್ಯರ ಕಡೆಗೆ ಕೈಜಾಚಿ” ಹೇಗೆ ಹೇಳಿದನು “ಇಗೇ, ನನ್ನ ತಾಯಿ, ನನ್ನ ಅಣ್ಣತಮ್ಮಿಂದಿರು. ಹರಲೊಕದಲ್ಲಿರುವ ನನ್ನ ತಂಡೆಯ ಜಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯೂ ತಾಯಿಯೂ ಅಗಿರಬೇಕು”¹⁸ (ಮತ್ತಾಯಿ 12:49, 50).

ಯೇಸುವಿನ “ಸಹೋದರು” ಅದರಂತೆ ಆತನ “ಸಹೋದರಿಯರು” ಅಥವಾ ಆತನ “ತಾಯಿ” ಎಂಬಂಥ ಎಂದು ಜಿರುದು ತೆಗೆದುಕೊಂಡ ಶಿಷ್ಯರೊಡನೆ ನಿಮ್ಮನ್ನು ನೀವು ಹೊಱಹಿಕೊಳ್ಳುತ್ತಿದ್ದಿಲಿ.¹⁹ ಆತನು ಕೈನ್ತುರನ್ನು ಮಿರು ವಿಜನ್ನ ಭಾಗಗಳಲ್ಲಿ ಇಡುತ್ತಿಲ್ಲ. ಬದಲಾಗಿ, “ಹರಲೊಕದಲ್ಲಿರುವ ನನ್ನ ತಂಡೆಯ ಜಿತ್ತದಂತೆ ನಡೆಯುವವನೇ ನನ್ನ ಕುಟುಂಬ ಅಗಿರಬೇಕು” ಎಂದು ಹೇಳುವದು ಆಹಾರಕಾಲಿಯಾದುದು ಹೇಳಿಕೆ ಆಗಿದೆ. ಲಾಕನ ಹಾಲಿಭಾಷೆಯನ್ನು ಬಳಸುವಾಗ, ಆತನ ಆತನ ಕುಟುಂಬವು “ದೇವರ ವಾಕ್ಯವನ್ನು ಕೇಳುವರಿಳ್ಳಿಯೂ ಅದರಂತೆ ಮಾಡುವುದರಿಳ್ಳಿಯೂ” ಸಿರತವಾಗಿದೆ ಎಂದು ಹೇಳುತ್ತಾನೆ (ಲಾಕ 8:21).

ಮತ್ತಾಯ ಮತ್ತು ಮಾರ್ಕರಿಲ್ಲ, ದೇವರ ಜಿತ್ತವನ್ನು ಮಾಡುವುದರ ಬಗ್ಗೆ ಯೇಸು ಮಾತನಾಡಿದ್ದಾರೆ, ಲಾಕನಲ್ಲಿ ಈ ಪದವು “ದೇವರ ವಾಕ್ಯಕ್ಕಾಗಿ” ಎಂದು ಬಳಸಲ್ಪಡುವುದಾಗಿದೆ. ಇದರಲ್ಲ ಯಾವ ವಿರೋಧಾಭಾಸಗಳು ಇಲ್ಲ. ದೇವರ ವಾಕ್ಯ ಮಾತ್ರವೇ ನಾವು ದೇವರ ಜಿತ್ತವನ್ನು ತಿಜಯುವ ಮಾರ್ಗ ಆಗಿದೆ.

ನಾವು ದೇವರ ಕುಟುಂಬದ ಭಾಗವಾಗಿದ್ದುದಾರೆ, ನಾವು ದೇವರ ವಾಕ್ಯವನ್ನು ಕೇಳುವರಾಗಿರುತ್ತೇವೆ ನಂತರ ನಾವು ಅದನ್ನು ಮಾಡಲೇಬೇಕು (ನೋಡಿಲ ಮತ್ತಾಯ 7:21-27).²⁰ “ಮಾಡುವುದರಿಳ್ಳಿ” ಏನೆನ್ನು ಒಳಗೊಂಡಿದೆ? “ಮಾಡು” ಎಂಬ ಪದವು ಇದು ಜ್ಞಾನಧಿನುವ ಎಲ್ಲವುಗಳನ್ನು ನಂಬುವುದಾಗಿದೆ. ಅದರ ಎಲ್ಲ ಅಜ್ಞೀಗಳಗೆ ಬಿಧೇಯವಾಗುವದು, ಮತ್ತು ಅದರ ಎಲ್ಲ ವಾಗ್ಣಾನಗಕ ಈಡೇಲಕೆಯ ನಿಲಂಜ್ಞೆಯನ್ನು ಹೊಂದಿರುವದು ಆಗಿದೆ.²¹

ಶ್ರೀನ ದಿನದಲ್ಲಿನ ಯೆಹೂದಿಗಳಿಗೆ ಈಜಾರದ ಅವಷ್ಯಕತೆಯು ಇತ್ತು. ಅವರು ಅಭಿಕಾಮನ ಪಂಶಿರೆಂಬ ಬಾಕ್ಯ ಅಧಿಕಾರದಿಂದಾಗಿ ತಾವು ದೇವರ ಕುಟುಂಬದ ಭಾಗ ವಾಗಿದ್ದೇವಂದ ಯಾವಾಗಲೂ ತಿಜದುಕೊಳ್ಳುತ್ತಿದ್ದರು (ನೋಡಿಲ ಲಾಕ 3:7-9; ಯೋಹಾನ 8:39). ದೇವರ ಮನೆಯಲ್ಲ ದೈಹಿಕವಾದ ಅಧಿಕಾರವು ಯಾವ ಲಜಿತತೆಯನ್ನು ಕೊಡು ಎಂದು ಅಲಾಯುಕೊಳ್ಳುವದು ಅವಲಿಗೆ ಅವಷ್ಯಾಗಿತ್ತು (ನೋಡಿಲ ರೋಮಾತ್ತರ 9:6, 7). ಶ್ರೀನನ್ನು ಹಿಂಬಾಲನ್ನಲು ನಿರ್ದಾರಿಸಿದರಿಷ್ಟು ಹ್ಯಾಮುಖ್ಯರು ಅಭಿಹಾಮನಿಂದಾದ ವಂಶಸ್ಥರು ಅಲ್ಲ. ಇಲ್ಲ ವಂಶಾವಜಯ ಎಣಿಕೆಗೆ ಬರುವುದಿಲ್ಲ ಆದರೆ ನಮ್ಮ ಆಜರಣೆಯೇ ಆಗಿದೆ. ತಂಡೆಯೊಂದಿಗಿನ ನಂಬಂದವನ್ನು ಮುಂದುವರೆಸುವುದಕ್ಕೆ ಅವರು ಬಯಸಿದ್ದೇ ಆದರೆ,

ಅವರು ಕೇಳುವವರು ಮತ್ತು ಮಾಡುವವರು ಆಗಿದ್ದಾರೆ.

ನನಗೂ ಮತ್ತು ನಿನಗೂ ಈಹಾತದ ಅವಷ್ಟುತೆಯ ಇದೆ. ವಾಕ್ಯವನ್ನು ಕೇಳುವದು ಮಹತ್ವವಾದದ್ದು ಆಗಿದೆ (ರೋಮಾತ್ಯರ 10:17). ಬೈಬಲ್‌ನನ್ನು ದಿನಂತಹ ಉದ್ದೇಶ (ಅಪೋಸ್ಟಲರ ಶ್ರೀತ್ಯಗಳ 17:11) ಮತ್ತು ನಾಧ್ಯವಾರೆ ಪ್ರತಿ ಶಾಖೆಗೆ ಹಾಜರಾಗುವದೂ ಮತ್ತು ಆರಾಧನೆ ಸೇವೆಮಾಡುವದೂ ಮೆಣಸ್ತುಗೆದಾಯಿಕ ಆಗಿದೆ (ಅಭೀಯ 10:25). ಒಬ್ಬ ಬೋಧಕನು ತನ್ನ ಕೇಳುಗೆ ಸತ್ಯವೇದವನ್ನು ತೆರೆದಾಗ ಮತ್ತು ಆತನ ಬೋಧಿಸುವಾಗ ಅಷ್ಟು ಮಾಡಿಕೊಳ್ಳುವಾಗ ಕಂಡು ಪ್ರಾಳಿತನಾದನು (ನೋಂದಿ ಕಿರಂದಿನೆಗಳ 119:16). ಹಾಗಿದ್ದಾಗ್ಯಾ ಒಬ್ಬನು ಕೇಳಲ ವಾಕ್ಯವನ್ನು ಕೇಳಿದ್ದಾರೆ ಮತ್ತು ತಾನು ಕೇಳಿದ್ದರ ಬಗೆಗೆ ಏನನ್ನು ಮಾಡಬೇಕೆಂದು ಹಿಂಡಿದ್ದಾರೆ ಎಂಡನೀಯವಾದಂತ ಈ ಕಾರ್ಯಗಳು “ಲಾಭದಾಯಿಕವಲ್ಲದೆ ಮತ್ತೇ ನಿಲ್ಲ.”²² ಯೇಂಷುಬಿನ ಸಹೇಳದರನಾದ ಯಾಕೆಂಬನು, “ಅದನ್ನು ಕೇಳುವವರು ಮಾತ್ರವೇ ಆಗಿದ್ದ ನಿಮ್ಮನ್ನು ನೀವು ಹೊಂಗೊಳಿಸಬೇಕಿಲ” ಎಂದು ಹೇಳುತ್ತಾನೆ (ಯಾಕೆಂಬ 1:22).

ನಾವು ನೋಂದಿದಂತೆ, ಯೇಂನು ಎರಡು ಕುಟುಂಬಗಳನ್ನು ಹೊಂದಿದ್ದನು - ಹೊದಲನೆಯಿದು, ಭಾಂತವಾದದ್ದು, ಮತ್ತು ಎರಡನೆಯಿದು ಅತ್ಯೇಕವಾದದ್ದು. ಎರಡನೆಯಿದರ ಭಾಗವಾಗಬೇಕಾದರೆ ಕರ್ತನಿಗೆ ಬಿಡೆಯತೆಯ ಮೂಲಕವೇ ಎಂದು ಆತನು ಕಂಪಿಸಿದನು. ಭಾಂತ ಕುಟುಂಬವು ಹೇಗೆ ಅವಷ್ಟುರೋ ಹಾಗೆಯೇ ಅತ್ಯೇಕ ಕುಟುಂಬವು ಅಹಲಿತವಾಗಿ ಬಲು ಮಹತ್ವವಾದದ್ದಾಗಿದೆ.

ತೈನ್‌ರ ಎರಡು ಕುಟುಂಬಗಳು

ನಿಂದ ಮತ್ತು ನಾನು ಹೊಂದಿರಬಹುದಾದಂತ ಎರಡು ಕುಟುಂಬಗಳತ್ತ ನಾವು ಈಗ ತಿರುಗೋಣ.

ಭಾಂತ ಕುಟುಂಬಗಳು

ನಾನು ಡೆವ್ ಹೆಚ್ ಮತ್ತು ಅಱಯನ್ ರೋಹರ್ ಎಂಬ ಇಬ್ಬರು ತೈನ್‌ರ ಪ್ರೋಜೆಕ್ಟ್ ಲಂಡ, ಮತ್ತು ಒಬ್ಬ ನಹೋಳದರ ಕಾರ್ಯ ಎಂಬುವುದಲಿಂದ ಆಶೀರ್ವದಿಲ್ಲಿಟ್ಯಾಂಡ್‌ನೆಯ. ಮುಂದೆ ನನಗೆ ಕ್ರಿಸ್ತೀಯ ಹೆಂಡಪಿಯಾದ ಜೋ; ಮೂವರು ಪ್ರತಿಯಾದ ಸೀಂಡಿ, ಡೆಜ್ಜು ಮತ್ತು ಆಂಗಿ; ಇಬ್ಬರು ಅಜಯಾದ ಲಿಂಡ್‌ ಹಾಂಕರ್ ಮತ್ತು ದನ್‌ ಲೋಜಾಯ್; ಮತ್ತು ಇಬ್ಬರು ಚೊಮ್ಮೆಕ್ಕಾದ ಸೆತ್‌ ಡೆವಿಡ್ ಮತ್ತು ರೆಂಬ್‌ ಇವರನ್ನು ಕೊಡುವುದರ ಮೂಲಕ ದೇವರು ನಿನ್ನನ್ನು ಅಶೀರ್ವದಿಸಿದ್ದಾನೆ. ನಿಮ್ಮ ಕುಟುಂಬದಲ್ಲಿನ ಇವರು ಮತ್ತು ಇರು ನನಗೆ ಜೀವನಾಂಶಿಗೆ ಹೆಚ್ಚಿನವರಾಗಿದ್ದಾರೆ.

ನಿಂದ ನಿಕಾಯ ಭಾಂತವಾದ ಕುಟುಂಬದಲ್ಲಿ ಜಿಸಿಸಿದವರಾಗಿರುವಿಲ. ಅದು ತೈನ್ ಕುಟುಂಬವಾಗಿದೆ ಎಂದು ನಾನು ಅಶಿಸುತ್ತೇನೆ: ಆದರೆ ಅದು ಇಲ್ಲಿದ್ದಾಗಲೂ ಈಡಾ, ನಿನ್ನನ್ನು ನೋಡಿಕೊಳ್ಳುವ ನಿನ್ನ ಮೆಣಸ್ತು ಅಗರತ್ತೆಗಳನ್ನು ನೋಡಿಕೊಳ್ಳುವ ಜನರನ್ನು ನಿಂದ ಹೊಂದಿರಬಹುದು. ಬಹುಶಃ, ನನ್ನ ಹಾಗೆ, ನಿಂದ ಮಧುಪೆಯಾಗಿರಬಹುದು ಮತ್ತು ಮತ್ತು ಮತ್ತು ಮತ್ತು ಹೊಂದಿರಬಹುದು ಅಥವಾ ಹೊಂದಿಲ್ಲದೆ ಇರಬಹುದು. ನಿನ್ನ ಸ್ಥಿತಿ ಏನೇ ಇರಿ, ಕುಟುಂಬವನ್ನು ಬೆಲೆಯುಳ್ಳದೆಂದು ನಿಂದ ಗೌರವಿಸುತ್ತಿ ಎಂದು ತೊಂಡಿದ್ದೇನೆ. ಇದು ದೇವರ ಚೊದಲ ನಾಫಿಸಿದ ನಂಬಿಯಾಗಿದೆ (ಆದಿಕಾಂಡ 2:18, 21-24; 4:1) ಮತ್ತು ಇದು ನಮಾಜಿದ ಮೂಲೆಗಳಾಗಿದೆ.

ದುರಧ್ಯವಾದ, ಕುಟುಂಬವು ಎಷ್ಟು ಮಹತ್ವದದ್ದಾಗಿದೆ ಎಂದು ಕೆಲವರು ಇನ್ನು ಅಷ್ಟುಸಿಕೊಂಡಿಲ್ಲ. ಕೆಲವರು ತಮ್ಮ ಕುಟುಂಬವನ್ನು ತೈನ್‌ರಿಯತ್ವಾರೆ ಇನ್ನು ಕೆಲವರು

ಅಲ್ಲಿಸಿರುವವರಾಗಿದ್ದಾರೆ. ಕೆಲ ಹೋಣಕರು ತಮ್ಮ ಮಕ್ಕಳ ಬಗೆಗೆ ಜಿಂತಿನರು, ಮತ್ತು ಕೆಲ ಮಕ್ಕಳ ತಮ್ಮ ವಯಸ್ಯಾದ ಹೋಣಕರ ಬಗೆಗೆ ಜಿಂತಿನರು. ಹೊಲನು ಹೀಗೆ ಬರೆಯತ್ತಾನೆ “ಯಾವನಾದರೂ ಸ್ವಂತ ಜನರನ್ನು, ವಿಷೇಶವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಶಿಂತ್ರ ನಂಜಕೆಯನ್ನು ತಿರಸ್ತುಲಿಸಿರವನೂ ನಂಬಬವಲಿಗಿಂತ ಕಡಿಮೆಯಾದವನೂ ಅಗಿದ್ದಾನೆ” (1 ತಿಂಡಿ 5:8). ಆರುಗಿ ಆತನು ಮಕ್ಕಳಿಗೆ ಮತ್ತು ಹೊಮ್ಮೆಕ್ಕಳು “ಹೋದಲು ತಮ್ಮ ಮನೆಯಲ್ಲಿಗೆ ಭಕ್ತಿ ತೋರಿ ನುವುದಕ್ಕು... ಕಾಲಿ” ಎಂದು ಹೇಳುತ್ತಾನೆ (1 ತಿಂಡಿ 5:4).

ಅತ್ಯೇಕ ಪುಟುಬ್ರಹ್ಮ

ಖ್ರಾತಿಕ ಕುಟುಂಬವು ಎಷ್ಟು ಮಹತ್ವವಾದ್ದೇಂದು ನಾವು ಅಲಿತುಕೊಂಡಿದ್ದಾದರೆ ಆಗ ಈ ಹೇಳಿಕೆಯು ಅರ್ಥವಾನಿಸ್ತು ಹಡೆದು ಕೊಳ್ಳುವುದಾಗಿದೆ: ದೂರದಲ್ಲಿರುವ ಒಂದು ಕುಟುಂಬವು ಬಲು ಮಹತ್ವದ್ದಾರಿದ್ದು ಅದು ಅತ್ಯೇಕ ಕುಟುಂಬವಾಗಿದೆ. ಹೊಲನು ಎಥನದಲ್ಲಿನ ಶೈಂತ್ರಲಿಗೆ ಹೀಗೆ ಬರೆಯತ್ತಾನೆ: “ಹೀಗಿರಲಾಗಿ, ಇನ್ನು ಚೇಲೆ ಹರದೇಶದವರೂ ಅನ್ಯರು ಆಗಿರದೆ ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ದೇವರ ಮನೆಯವರೂ ಆಗಿದ್ದೀರಿ” (ಎಫೆನ 2:19; ಒತ್ತಿ ಹೇಳಿದ್ದು ನಸ್ತಿದ್ದು). “ಮನೆಯವರೂ” ಎಂಬ ಹಡಪ್ಪ ಎಂದು ಹೇಳುವ ಇನ್ನೊಂದು ಲೀಡಿಯ “ಕುಟುಂಬವೂ” ಎಂದಾಗಿದೆ. ಅನುವಾದದಲ್ಲಿ ವಜನದ ಕೊನೆಯ ಭಾಗವು “ಸಿಂಹ ದೇವರ ಕುಟುಂಬಕ್ಕೆ ಸೇಲಿದವರೆ” ಎಂದಿದೆ. ಗಳಾಯ 6:10ರಲ್ಲಿ ಈ ಕುಟುಂಬವು “ನಂಜಕೆಯ ಮನೆಯವರೂ” ಎಂದು ಕರೆಯಲ್ಪಟ್ಟಿದೆ. 1 ಹೆಲತ್ತ 4:17ರಲ್ಲಿ ಇದು “ದೇವರ ಮನೆಯವರೂ” ಎಂದು ಕರೆಯಲ್ಪಟ್ಟಿದೆ.²³

ಅತ್ಯೇಕ ಕುಟುಂಬ ಎಂದೆನ್ನು? ಅದು ಜಿಂತ ಎಂದು ಹೊಲನು ಹೇಳುತ್ತಾನೆ. “ಒಂದು ವೇಳೆ ನಾನು ತಡುಬಾಡಿದರೂ ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ಲೀಡಿಯ ನಿನಗೆ ಗೊತ್ತಾಗಬೇಕೆಂದು ಈ ಸಂಗತಿಯನ್ನು ಬರೆದಿದ್ದೇನೆ ಆ ನಭಿಯ ನರ್ತಕ್ಕೆ ಸ್ಥಂಭವೂ ಅಧಾರ ಅಗಿದೆ” (1 ತಿಂಡಿ 3:15; ಒತ್ತಿ ಹೇಳಿದ್ದು ನಸ್ತಿದ್ದು).

ಈ ಕುಟುಂಬದಲ್ಲ, ದೇವರು ನಮ್ಮ ತಂದೆಯಾಗಿದ್ದಾನೆ (ಮತ್ತಾಯ 6:9; ರೋಮಾಷ್ಟರ 1:7), ಮತ್ತು ನಾವು ಆತನ ಮಕ್ಕಳಾಗಿದ್ದೇವೆ (ಯೋಹಾನ 1:12, 13; ರೋಮಾಷ್ಟರ 8:14, 15; ಎಫೆನ 5:1; ಹಿಂಘಾ 2:15; 1 ಯೋಹಾನ 3:1, 2). “ನಾವು ದೇವರ ಮಕ್ಕಳಾಗಿದ್ದೇವೆಂದು ಜವಿತ್ತಾಡ್ಡನು... ನಾಳ್ಕಿ ಹೇಳುತ್ತಾನೆ. ಮಕ್ಕಳಾಗಿದ್ದೇವೆ: ದೇವರೊಂದಿಗೆ ಬಾಧ್ಯರು, ಶಿಂತ್ರನೊಂದಿಗೆ ಭಾಧ್ಯರು, ಶಿಂತ್ರನೊಂದಿಗೆ ಭಾಧ್ಯರು” ಎಂದು ಹೊಲನು ಬರೆಯತ್ತಾನೆ (ರೋಮಾಷ್ಟರ 8:16, 17). ಅಪ್ರೋಣಲನಾದ ಹೊಲನು: “ನಾನು ಸಿಮ್ಮನ್ನು ಸೇಲಿಸಿಕೊಂಡು ಸಿಮ್ಮೆ ತಂದೆಯಾಗಿರುವೆನು: ಸಿಂಹ ನನಗೆ ಕುಮಾರಕುಮಾಲಿಯರು ಅಗಿರುವಿಲ್ಲ” ಎಂದು ದೇವರ ಈ ವಾಕ್ಯಗಳಿಗನ್ನು ವ್ಯಾಖ್ಯಾನಿಸಿದ್ದಾನೆ (2 ಕೋಲಿಂಥ 6:18). ಅತ್ಯೇಕ ಮನೆಯವರಲ್ಲ, ನಭಿಯ ನದನ್ಯರು ನಮ್ಮ ನಹೊಂದರ ಮತ್ತು ನಹೊಂದಲಿಯರು ಆಗಿರುತ್ತಾರೆ (ಅಪ್ರೋಣಲರ ಕೃತ್ಯಗಳು 6:3; ರೋಮಾಷ್ಟರ 16:1; 1 ಕೋಲಿಂಥ 7:15; ಹಿಂಘಾ 1, 2; ಯಾಕೆತೋಬ 2:15).²⁴

ಸಿಂಹ ಹೇಗೆ ಈ ಕುಟುಂಬದ ಒಂದು ಭಾಗ. ಆಗಬಲ್ಲಿ? ಆತನ ಕುಟುಂಬದ ಭಾಗ ವಾಗಬೇಕಾದರೆ ವಾಕ್ಯನ್ನು ಕೇಂಡ ಅದರಂತೆ ನಡೆಯಬೇಕು ಎಂದು ಯೀಂನು ಹೇಳಿದ್ದಾನೆ. “ಹೊನ ಹುಟ್ಟಿನ್” ಮೂಲಕ ನಾವು ದೇವರ ಮಕ್ಕಳಾಗಿತ್ತೇವೆ ಎಂದು ಯೋಹಾನನು ಬರೆಯತ್ತಾನೆ (ನೊಡಿ ಯೋಹಾನ 1:11-13; 3:3, 5). ದೇವರ ಕುಟುಂಬದ, ಜರ್ಜಿನ ಭಾಗವಾಗಬೇಕಾದರೆ ಶಿಂತ್ರನಲ್ಲಿ ನಂಜಕೆಯಾಗಿ, ತಮ್ಮ ಹಾಷಗಳಗೊಳಿಸ್ತುರ ದೀಕ್ಷಾನಾಶನ

మాడిసికేలళ్ళబీఎకు (సిలినాల్ ముటగిసి) ఎందు లూకసు దాబాలసిద్దానె (అప్పోస్తులర కృత్యగ్రంథ 2:36-38, 41, 47;²⁵ నోటిల 1 కేలంధ 12:13). దేవర తుమంబద భాగవాగబీఎకాదరే ఇదు కేవల మంచ భాగబిరుత్తదే ఎందల్లు బదలాగి యీఎను, యోఎకాన మత్తు లూకారు అదే గతియన్న సూజిసుత్తిర్దారే. ఆ గతియు యాపదు?

నంజకెయిన్న లుక్కుదినువ ఆ వాక్యవన్న నాపు కేళజద్దేవే (పోఎమాపుర 10:17). ఈగ నమ్మి హాహగళన్న ఒష్టికొట్టువ మంలక (లూక 13:3), యీఎనివనాల్ నమ్మి నంజకెయిన్న ఇపువ మంలక (మత్తుయ 10:32). మత్తు దీక్షాన్నానుద సిలర్లు ముటగి) (పూఅక 16:16; అప్పోస్తులర కృత్యగ్రంథ 22:16) మంలక నాపు ఆ వాక్యదంతే “మాడబీఎకాదిగు” నాపు కాగే పూడిక్కుదారే, నాపు దేవర తుమంబదల్ల “సిలనిందలూ మత్తు ఆక్కుదిందలూ ముణ్ణుదపయ” (యోఎకాన 3:5) ఆగుత్తేవే. పేత్తును కిలగి బరేయుత్తానే సిలపు నత్తుయులపెంశేశక్కు బిధేయాగిద్దు నిమ్మి ఆక్కుగన్న శుద్ధమాడికొండడ్చిలంద “... సిలపు పునజన్మ కోందిదపరాగిద్దిలల్లా: ఆ జన్మపు నాశవాగువ జీజిదింద ఉంటాడఫల్ల, నాశవాగుద జీజిదిందలే ఉంటాడఫల్ల. అదు దేవర నదా జీవపుళ్ళ వాక్యద మంలకచాగియే ఉంటాయిత్తు” (1 హెప్త 1:22, 23). ఈ లెతియాల్ నాపు దేవర తుమంబ సద్వ్యాగాన్నట్టేవే.

భూతిక తుమంబక్కుగి నాను దేవలగి పందనేయిన్న కేళట్టేనే. ఆతన ఆక్కులక తుమంబవాద జజుగాగి వేజ్జిన పందనే సమ్మానుపవనాగిద్దేనే. ఆల్ ఎరడర బగేగే బిపరవాద హోఅలకేయ ఇదే: భూతిక మత్తు ఆక్కులక ఎరడూ తుమంబగ్గా దేవర నంట్టేగాలు ఆగిపే. మోదలనేయదు స్వాభావికచాదఫ్సు: ఎరడనేయదు హారమాధిక చాదఫ్సు. మోదలనేయదు భూతికవాగి జిసినువ మంలక త్రచేశినుపుదాగిదే. ఎరడనేయదు ఆక్కులక జననద మంలక త్రచేశినుపుదాగిదే. మోదలనేయదు జనాంగద లుద్దేశకాగి ఇద్దరే ఎరడనేయద పునశ్శైనక్కుగి ఇరపుదాగిదే (ఆఇ 3:5). మోదలనేయదు సమయక్కొఱ్ఱునర ఇదే (మత్తుయ 22:30), ఎరడయీదు సమయ మత్తు సిక్కుత్తేశ్శైన్సర ఇదే (అప్పుయ 12:23). మోదలనేయదు మక్కువా దఫ్సు. ఎరడనేయదు అపణ్ణవాదఫ్సు.²⁶ మోదలనేయదు ఒళ్ళియీదు: ఎరడనేయద యోగ్యవాదఫ్సు ఎరడరేలాగ్గి త్రచేషినుచికేయు మాడబముదాద తోందరేగన్న సక నాను సాలనుపవనాగిద్దేనే: మోదలనేయదు సమ్మి హాహగళగాగి యీఎను శిలుబియ మేలే హష్ట కష్ట! (నోటిల 1 అప్పోస్తులర కృత్యగ్రంథ 20:28; ఎఫ్స 5:23, 25.)

సిజ సంభంధపు నామాన్య అనుభవ, నామాన్య అభయజి, నామాన్య బిఫే యతే మత్తు నామాన్య గులయిన్న హోందిరుపుదరల్ల ఇయుపుదాగిదే ఎందు బిఅయం బాక్సలే బరేయుత్తారే.²⁷ ఈ ఎల్లపుగళన్న నాపు దేవర తుమంబల్ల జజునాల్ కాటుతేచే. నాను నస్తు బిహిక సహోదర మత్తు సహోదరియలయరోందిగే హేళ్ళు నబిఁపవాగిద్దేనే ఎందు జజిన ఒబ్బు నద్వ్యను హేళ్ళత్తిద్దుదన్న నాను కేళజదంధ ఆ సమయచన్న నాను ఎణినలారేను.

దేవర తుమంబ ఎష్టు అభ్యుత ఎందు హేళలు ననగే హదగళే ఇల్ల. దేళదల్లన రాజకుమంబద సద్వ్యాగాగిరుపుదు ఎంధ గొరపదనంగతియల్లచే. కోఎంట్యాది పతియాద తందేయన్న హోందిరువ సమగే అల్ల అగణికచాద అపకాశగ్గా ఇచే. ఇదక్కు హోఅలకేయ యావదూ ఇల్ల, హేగోఎ, దేవర తుమంబద భాగవాగిద్దు

ಕೊಂಡು, ದೇವರನ್ನು ತಂದೆಯನ್ನಾಗಿ ಹೊಂದಿದ್ದೇವ ದಿವಂಗತ C. R. ಸಿಕ್ಕೋಲನ್‌ ಒಂದು ನಾಲ್ಕು ಹಿಂಗೆ ಹೇಳಿದರು ಅವರು “ಭಾಬಿಯನ್ನು ಸ್ವಂತವಾಗಿ ಹೊಂದಿದ್ದರೋ” ಎಂಬಂತೆ ನಡೆದಾಡುತ್ತಿದ್ದರು. “ನನ್ನ ತಂದೆಯ ಮಾಡುತ್ತಾನೆ” ಎಂದು ಗೌರವಾಸ್ತಿತರಾದ ಪೃಥ್ವಿ ಬೋಳಿಕರು ಪ್ರತಿಕ್ರಿಯಿಸಿದರು!

ಆಟ್ಟೀಕ ಕುಟುಂಬವು ಬಲು ಮಹತ್ವವಾಗಿದ್ದಲಿಂದ, ಈ ಕುಟುಂಬಕ್ಕೆ ನಮ್ಮೆ ಪ್ರಮಾಣಿಕರೆಯು ಉಳಿದೆಲ್ಲ ಶ್ರಮಾಣಿಕರಿಗಿಂತ ಬಿಗಿಲಾದುದು ಆಗಿದೆ ಎಂದು ಯೀಂನು ಬೋಳಿನುವವನಾಗಿದ್ದಾನೆ.²⁸ ಲೂಕ್ 14:26ರಿಳ್ಳಿ, “ಯಾವನಾದರೂ ನನ್ನ ಬಳಗೆ ಬಂದು ತನ್ನ ತಂದೆ ತಾಯಿ ಹಿಂಡತಿ ಮತ್ತು ಅಳ್ಳಿತಮ್ಮಾಂದಿರು ಅಕ್ಷತಂಗಿಯರು ಅವರನ್ನೂ ತನ್ನ ಶ್ರಾಂಕನ್ನು ಹಗೆ ಮಾಡಿದ್ದಾರೆ ಅವನು ನನ್ನ ಶಿಷ್ಯನಾಗಲಾರನು” ಎಂಬ ಈ ಆಷ್ಟೀಯರೂಪ ಮಾತುಗಳನ್ನು ಅತನು ಮಾತನಾಡಿದನು. Gordon Powell ರವರು “ಯೀಂನುವಿನ ಕರ್ಕಣಕರ ಹೇಳಿಕೆಗಳು” ಎಂಬ ತ್ರಂಗದ ಸರಬರಿಯ ವಿಷಯವನ್ನು ಒಪ್ಪಿಸಲು ತನ್ನ ಕೇಳಣಗೆ ಒಬ್ಬ ನದನ್ಯಸಿಗೆ ಒಂದು ನಾಲ್ಕು ಅಮಂತ್ರಣವನ್ನು ಕೊಟ್ಟರು. ಲೂಕ್ 14:26ಕ್ಕಿಂತ ಇನ್ನೂ ಬೇರೆ ವೇದಭಾಗದ ವೇಲೆ ಬೋಳಿನುವುದಕ್ಕಾಗಿ ಹಜ್ಜಿನ ಬಿನಂತಿಗಳನ್ನು ಅವರು ಪಡೆದರು.²⁹

ಲೂಕ್ 14:26ರಿಳ್ಳಿನ “ದೇಟ್ಟಿನು” ಎಂಬ ಹದದ ಅರ್ಥವು ನಾವು ಯಾವಾಗಲೂ ಅರ್ಥಾನ್ನುವ ದೇಟ್ಟಿನು” ಎಂಬುದಲ್ಲ ಎಂದು ನಿಷ್ಟ ತೆಗಾಗಲೇ ಅರ್ಥಾನ್ನಿಸಿಕೊಂಡಿರಬಹುದು. ಅಲ್ಲವಾದರೆ, ಯೀಂನು ತನ್ನನ್ನು ತಾನು ವಿರೋಧಾನಕ್ಕೆ ಎಡ ಮಾಡಿಕೊಡುತ್ತಿದ್ದನು. ಹವಂತ ತ್ರಂಗದರಿಳ್ಳಿ, ತಮ್ಮ ವೈರಿಗಳನ್ನು ಶ್ರೀತಿನಬೆಳೆಕೆಂದು ಎಂದು ಯೀಂನು ಜನರಿಗೆ ಬೋಳಿಸಿದನು (ಮತ್ತಾಯ 5:44). ಎಂಡಿತವಾಗಿ, ನಮ್ಮ ವೈರಿಗಳನ್ನು ಶ್ರೀತಿನಲು ನಮಗೆ ಹೇಳಿ ಮತ್ತು ಅದೇ ಸಮಯದಲ್ಲಿ ನಮ್ಮ ಸ್ವಂತದ ಮನಯಾವರನ್ನು ದೇಟ್ಟಿನು ಎಂದು ಹೇಳಲಾರೆ.

ಕೆಲನಾಲ ಬ್ರೇಬಲ್ ನಿಳ್ಳಿ ಬಳಣಲಾದ “ದೇಟ್ಟಿನು” ಎಂಬ ಹದವು “ಶ್ರೀತಿಂಬಿಲಿದ್ದು” ಎಂಬ ಹದವನ್ನು ಶೋಳಿಸಿದಾಗ ಖಜಿತವಾದ ವೈತಮ್ಯವು ಕಾಣಸಿದಿರುವುದೇ ಆಗಿದೆ (ಧರ್ಮೋಹದೇಶ ಕಾಂಡ 21:15; KJV). “ದೇಟ್ಟಿನು” ಎಂಬ ಹದದ ಅರ್ಥವು ಲೂಕ್ 14:26ರಿಳ್ಳಿ ಪ್ರತಿಪಂಥದ ಹೇಳಿಕೆಯನ್ನು ಅದಕ್ಕೆ ಸಮಾನವಾದ ಮತ್ತಾಯ 10:37ರಿಳ್ಳಿನ, “ತಂದೆಯ ಮೇಲಾಗಲ ತಾಯಿಯ ಮೇಲಾಗಲ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನು ಇರುವವನು ನನಗೆ ಯೋಗ್ಯನಲ್ಲ: ಮಗನ ಮೇಲಾಗಲ ಮಗ ಮೇಲಾಗಲ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ” ಎಂಬ ಹೇಳಿಕೆಗೆ ಹೋಳಿಸಿದಾಗ ಇದೇ ಆಗಿದೆ (ಬ್ರಹ್ಮ ಹೇಳಿದ್ದ ನನ್ನದ್ದು). ಹಿಂಗೆ ನಾನು ನಮ್ಮ ಕುಟುಂಬವನ್ನು ಅತನನ್ನು ಮತ್ತು ದೇವರನ್ನು ಶ್ರೀತಿನುವುದಕ್ಕಿಂತ ಕಡಿಮೆಯಾಗಿ ನಮ್ಮ ಕುಟುಂಬವನ್ನು ಶ್ರೀತಿ ನುವರಾಗಿರಬೇಕೆಂದು ತೀಸ್ತು ಲೂಕ್ 14:26ರಿಳ್ಳಿ ಹೇಳಿವವನಾಗಿದ್ದಾನೆ.

ಲೂಕ್ 14ರ ಮಹತ್ವದ ವಾರ್ಕ್ಯಾಷನ್ನು ಅದರ ಹಲಿಣಾಮವನ್ನು ಕೆಳೆದುಕೊಳ್ಳುವ ಮಟ್ಟಿಗೆ ನಾವು ಹನುರವಾಗಿ ಅವನ್ನು ತೆಗೆದುಕೊಳ್ಳುವುದಿರುವುದರ ಬಗೆಗೆ ನಾವು ಕಾಳಜಿತೆಗೆದುಕೊಳ್ಳುವವರಾಗಿರಬೇಕು. ದೇವಲಿಗಾಗಿನ ಮತ್ತು ಆತನ ಕುಟುಂಬಕ್ಕಾಗಿನ ನಮ್ಮ ಶ್ರೀತಿ ಬಲು ದೊಡ್ಡದಾಗಿದೆ. ಭಾಾತಿಕ ಕುಟುಂಬಕ್ಕಾಗಿನ ಕರುಣೆಯ ಮೂಲಕದ, ನಮ್ಮ ಶ್ರೀತಿಯ “ದೇಟ್ಟಿನುವ” ಎಂದು ಕರೆಯಲ್ಪಡುವುದಾಗಿದೆ.³⁰

ತಿರುಗಿ, ಇದರಫ್ರೆ ನಾವು ನಮ್ಮ ಕುಟುಂಬವನ್ನು ಅಲ್ಲಿಸಿಕೊಳ್ಳುವ ಎಂದಲ್ಲ ನಾನು ಒತ್ತಿ ಹೇಳಿವವನಾಗಿದ್ದೇನೆ. ನಭೇಯನ್ನು ರಾಜ್ಯವನ್ನು ಮೊದಲು ಇಡುವಂಥ ಹೆಚ್ಚಾದವರು (ಮತ್ತಾಯ 6:33) ಆ ನಂಬಂಥವನ್ನು ತಮ್ಮ ಭಾಾತಿಕ ಕುಟುಂಬಲ್ಲ ಶ್ರೀತಾಶಿನುವುದನ್ನು ಕಾಣುವವರಾಗಿದ್ದಾರೆ (ಸೊಡಿಲ ಎಫೆನ್ 5:25, 28, 33; 6:1-4).³¹ “ಈ ನಿಯಮವನ್ನು (ಮೊದಲು ನಮ್ಮ ಆಟ್ಟೀಕ ಕುಟುಂಬಗಳಿಗೆ ಶ್ರಮಾಣಿಕರಾಗುವದು) ಆಜಿಲನುವದು ...

ನಂಮ್ಮೆ ಇಹಲೋಕದ ಕುಟುಂಬಕ್ಕೆ ಉತ್ತಮವಾದ ಸೇವೆಯನ್ನು ನಾವು ನಡೆಸುವುದೇ ಅಗಿದೆ” ಎಂದು ಹೇಳುತ್ತಾರೇ.³²

ನಿಮ್ಮ ಏರಡು ಕುಟುಂಬಗಳು

ನಾವು ಯೀಂನುಬಿನ ಏರಡು ಕುಟುಂಬಗಳ ಬಗೆಗೆ ಹಾಗೂ ತೈನ್ಯರ ಏರಡು ಕುಟುಂಬಗಳ ಬಗೆಗೆ ಮಾತನಾಡಿದೆವು. ಈಗ ನಾವು ನಿಮ್ಮ ಏರಡು ಕುಟುಂಬಗಳತ್ತ ಹತ್ತಿರದ ದೃಷ್ಟಿಯನ್ನು ಹಲಿಸುವಾ.

ಎರಡರಳಿಗಳ ವಾಗಣತ್ಯ

ನಿನ್ನ ಏರಡೂ ಕುಟುಂಬಗಳು ನೇಲದಾಗ “ಎರಡು ಉತ್ತಮ ಜಗತ್ತನ್ನು; ನೀನು ಹೊಂದುವಿ.”

ಒಂದು ಕ್ಷಣಿ, ನಾವು ಶ್ರಾರಂಭಿಸಿದಂಥ ಕಥಗೆ ನಾವು ಮರಳಿಂಬಣ. ನಾಮಾನ್ಯದಂತೆ, ಅ ಭಟನೆಯ ದಾಳಲೆಯನ್ನು ಹೊಂದಿದ, ಲೇಳಕರು ಅದನ್ನು ತುಮವಾಗಿ ಹೇಳುವೆಲ್ಲ ಯಾವ ಉತ್ಸಾಹವನ್ನು ಹೊಂದಿರು. ಯೀಂನುಬಿನ ಗದಲಕೆಯ ನಂತರ, ಆತನ ತಾಯಿ ತಮ್ಮಂದಿರ ಅಲ್ಲಿಯೇ ಇದ್ದರೇ? ಜನರ ಗುಂಪಿಗೆ ಬೋಧಿಸುವುದನ್ನು ಮುಗಿಸಿದ ಮೇಲೆ ಯೀಂನು ತನ್ನ ಕುಟುಂಬವನ್ನು ಭೇಟಮಾಡಿದನೇ? ನಮಗೆ ಅದು ಹೇಳುವೆಟಿಲ್ಲ. ಒಂದು ಸಂಗತಿಯಂತೂ ನಿಂಬಿ: ಆತನನ್ನು ಆತನ ಸೇವೆಯಿಂದ ತಡೆಯಲು ಅವರನ್ನು ಅಥವಾ ಯಾರೇಖಬ್ರಹ್ಮನ್ನು ಯೀಂನು ಜಡುತ್ತಿರಿಲ್ಲ. ಯಾರು ಆತನನ್ನು ಮನಿಗೆ ಎಚೆದುತ್ತರಿಲ್ಲ.³³ ತನ್ನ ಕೆಲಸದಿಂದ ಜಡಪ್ರ ದೊರೆತಾಗ ಯೀಂನು ಎಂದಿಗೂ ತನ್ನ ಕುಟುಂಬವನ್ನು ಅಲಂಕಿಸುತ್ತಿರಿಲ್ಲ ಎಂಬುದು ನಮಗೆ ವಿಜಿತವಾಗಿ ತಿಂಗಳಿಂದಾಗಿದೆ. ಆತನ ತಾಯಿ ಮತ್ತು ನಹೋದರರು ಮತ್ತೇ ಆತನ ಜಿಬಿತದಲ್ಲ ಕಾಣಿಸಿಕೊಳ್ಳುತ್ತಾರೆ. ಮತ್ತು ಯೀಂನು ಅವರೊಳಗನೇ ನಂಬಂಧವನ್ನು ಕಡಿದುಕೊಂಡನು ಎಂಬುದಕ್ಕೆ ಯಾವ ಸೂಜನೆಯಾ ಇಲ್ಲ (ಯೋಹಾನ 7:2-10; 19:25-27).

ನನ್ನ ಉದ್ದೇಶವು ಯೀಂನುಬಿನೆಂಬನೇ ಆತನ ಕುಟುಂಬದ ಸಂಬಂಧದತ್ತ ತಿರುಗುವುದಾಗಿದ್ದು, ಹೇಗೆನೇ, ಈ ಕಥೆಯ ನುಖಾಂತ್ಯವನ್ನು ಕಾಣುವುದಾಗಿದೆ ಎಂದು ಒತ್ತಿ ಹೇಳುವವನಾಗಿದ್ದೇನೆ. ತುಮೆಣವಾಗಿ, ಆತನ ನಹೋದರರು ಆತನಲ್ಲ ನಂಜಕೆಯಬಂತಿರು. ಆತನ ಪುನರುತ್ಥಾನದ ವೇಳೆಯಲ್ಲ ಇದ್ದವರಲ್ಲ ನಹೋದರರಲ್ಲ ಬಜ್ಬಾನಾದ ಯಾಕೊಳಬನು ಒಬ್ಬನು (1 ಕೌಲಿಂಥ 15:7). ಯೀರಾನಲೇಬಿನಲ್ಲ ಹಲಿಶುದ್ದುತ್ತಿಸಿಗಾಗಿ (ಅಂತೋನ್ತಲರ ಶೃಂತಿಗಳ 1:14), ಕಾದುಕೊಂಡಿದ್ದ ಅಂತೋನ್ತರೆಂದನೇ ಆತನ ತಾಯಿ ಮತ್ತು ನಹೋದರರು ಇದ್ದರು (ಅಂತೋನ್ತಲರ ಶೃಂತಿಗಳ 12:17; 15:13; 21:18; ಗೆಲಾತ್ಕ 1:19) ಮತ್ತು ಯಾಕೊಳಬನು ಹತ್ತಿಕೆಯನ್ನು ಬರೆದನು (ಯಾಕೊಳಬ 1:1). ಇನ್ನೊಬ್ಬು ನಹೋದರನಾದ ಯೂದನು (ಅಥವಾ ಯೂದೆ), ಯೂದನ ಹತ್ತಿಕೆಯನ್ನು ಬರೆದನು (ಯೂದ 1). ಇತರ ನಹೋದರರು ಬಿಬಿದ ನಭಿಗಳಲ್ಲ ನಾಯಕರಾಗಿ ಸೇವೆ ಮಾಡಿದರು ಎಂದು ಜಜ್ ಇತಿಹಾಸಕಾರನಾದ Eusebiusನು ಹೇಳುತ್ತಾನೆ (ಹೋಡಿ 1 ಕೌಲಿಂಥ 9:5).

ಇನ್ನೊಂದು ಮಾತನಳ್ಳಿ ಯೀಂನುಬಿನ ಭೋತಿಕ ಕುಟುಂಬವು ಅಂತಿಮವಾಗಿ ಆತನ ಇತ್ತಿಕ ಕುಟುಂಬದ ಭಾಗವಾಯಿತು ನನ್ನ ತಂಡೆ ಮತ್ತು ತಾಯಿ ತೈನ್ಯರಾಗಿದ್ದರು. ನನ್ನ ಹೆಂಡತಿಯಾ ತೈನ್ಯಳು, ನನ್ನ ಪುತ್ರಿಯರೂ ಮತ್ತು ನನ್ನ ಇಬ್ಬರು ಅಳಯಿಂದಿರು ತೈನ್ಯರೇ: ಮತ್ತು ಹಿಂಬಿಯಾದ ನನ್ನ ಇಬ್ಬರು ಮೊಮ್ಮೆಕ್ಕಳಾ, ನೇರ್ತ ಡೆವಿಡ್ ಬಿಲು ಹಿಂದೆಯೇ ದಿಕ್ಕಾನ್ನಾಗು ಹೊಂದಿದ್ದಾಗೆ ಇದಕ್ಕೆ ನಾನು ದೇವರಿಗೆ, ನೈತ್ರಾತ್ರ ಹೇಳುತ್ತೇನೆ ನನ್ನ ಪ್ರೀಯರೊಂದಿಗೆ ಶೈಕ್ಷಣಿಸಿ ದೇವರ ಹಿಂಹಾನದ ನುತ್ತಲೂ ಇದ್ದ ಮತ್ತು ಆತನ ನ್ನುತ್ತಿಯನ್ನು ಹಾಡುವುದೇ ನನ್ನ ದೊಡ್ಡ

ಅಶೀಯಾಗಿದೆ!³⁴

ಸಿಮಾಗಾಗಿ ನನ್ನ ಶ್ರಾಂಕನೇಯೆಂದರೆ ಸೀಪು ಈ ತರದ ನಂತೋಷವನ್ನು ತಿಜಯಬೇಕು ಎಂಬುದೇ.

ಎರಡು ತಿಜ್ಯಾಗ

ದುದ್ದುವವಶಾತ್ ಎರಡೂ ಕುಂಟಂಬಗಳು ಎಂದಿಗೂ, ನೇರಲಾರವು. ಕೇಲ ನಾಲಿ ತೆಕ್ಕಾವಾದ ತಿಕಾಣಗಳು ಕಾಣಿಸಿಕೊಳ್ಳಬಹುದು. ಇದನ್ನು ಯೀಂನು ದೊದಲೇ ತಿಜಿದಿದ್ದನು. ಅಂತೆಯೇ ಆತನು,

ಭಾಲೋಕದ ನಮಾಧಾನ ಹಣಿಸುವುದಕ್ಕೆ ಬಂದೆನೆಂದು ನೇನಿಸಬೇಕಿಲಿ:
ನಮಾಧಾನವನ್ನು ಹಣಿಸುವುಕ್ಕೆ ನಾನು ಬಂದಿಲ್ಲ, ಬಢಿವನ್ನು ಹಾಕುವುದಕ್ಕೆ ಬಂದೆನು.
ಹೇಳಿಂದರೆ ಮಗನಿಗೂ ತಂದೆಗೂ, ಮಗಜನೂ ತಾಯಿಗೂ, ನೊನೆಗೂ ಅತ್ಯಂತ ಭೀಳ
ಹಣಿಸುವುದಕ್ಕೆ ಬಂದೆನು. ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ
ಪೈಲಿಗಳಾಗುವರು (ಮತ್ತಾಯ 10:34-36). ಎಂದು ಹೇಳಿದನು.

ಆತನು ತನ್ನ ಶಿಷ್ಯರಿಗೆ “ಆದರೆ ತಾಂದೆತಾಯಿಗಳೂ ಅಣ್ಣತಮ್ಮಂದಿರೂ ಬಂಧು
ಬಾಂಧವರೂ, ಸ್ನೇಹಿತರೂ ನಿಮ್ಮನ್ನು ಒಪ್ಪಿಸಿಕೊಡುವರು. ಮತ್ತು ನಿಮ್ಮಿಲ್ಲ ಕೆಲವರನ್ನು
ಕೊಳ್ಳಿಸುವರು” ಎಂದು ಹೇಳಿದನು (ಲಕ 21:16). ಈ ಹಲಿಜೀದದ ಅರ್ಥವು
ಕುಂಟಂಬಗಳನ್ನು ಜಟಿಜಡಿಲೇಕು ಎಂದು ತೀಸ್ತ ಇಚ್ಛಿಸಿದ್ದನು ಎಂದು ಇದರ ಅರ್ಥವಲ್ಲ.
ಬದಲಾಗಿ, ಸುವಾರ್ತೆಯ ಸ್ವಭಾವವು ಮತ್ತು ಅರಕ್ಕಾಗಿ ಒಪ್ಪಿಸಿಕೊಡಲ್ಪಡುವಿಕೆಯು ಬಹಿಕ
ಮನದವರಿಂದ ಅರ್ಥಮಾಡಿಕೊಳ್ಳಲ್ಪಡುವುದಿಲ್ಲ ಮತ್ತು ಆದ್ದಲಿಂದ ಅದೇ ಸಮಯದಲ್ಲಿ
ಕಲಹವು ಅನಿವಾರ್ಯವಾದದ್ದು ಆಗಿದೆ ಎಂದು ಆತನು ತಿಜಿದಿದ್ದನು.

ನಾನೆನು ಆತನ ಪ್ರೇರ್ಯತ್ವಿಕ ಅವಷ್ಟತೆಗಳ ಬಗೆಗೆ ಮಾತನಾಡುತ್ತಿದ್ದೆನೆಂದು ನಿಮ್ಮಿಲ್ಲ
ಕೆಲವರು ಬಲ್ಲವರಾಗಿದ್ದಿಲ್ಲ. ನೀವು “ವೃಂಡಿ” ಎಂದು ಕರೆಯಬಹುದು, ಯಾವದು ನಲ
ಎಂಬ ನಿಮ್ಮ ನಿರ್ಧಾರಕ್ಕಾಗಿಯೇ. ಅದೇ ಆ ತ್ರಂಕರಣವಾಗಿದ್ದಾರೆ, ಇದು ಕಷ್ಟನಾಧ್ಯವಾದದ್ದು,
ಹೊದಲ್ಲವೇ?

ನಿನ್ನ ಮನೆಯ ಅರ್ಥವಾ ನಿನ್ನ ಸ್ನೇಹಿತರೊಡನೆ ಮಾರ್ಗಜಟ್ಟಹೋಗಿ ಕಲಹ
ಮಾಡು ಎಂದು ನಾನು ನೊಜಿಸುತ್ತಿಲ್ಲ. ಚೌಲನು “ಸಿಬ್ಬಿಂದಾದಮಣಿಗೆ ಎಲ್ಲರ ಸಂಗತ
ನಮಾಧಾನದಿಂದಿಲಿ” ಎಂದು ಹೇಳುತ್ತಾನೆ (12:18).³⁵ ಇತರರ ಜೀವತೆ ನಾಗುವ ನಿಮ್ಮ
ಒಳ್ಳಿಯ ಶ್ರಮಾಗಾಗಿ, ನಿನ್ನ ಕುಂಟಂಬವು ಇನ್ನೂ ದಾರಬಿಲನುವುದಾಗಿದ್ದರೂ ಕಾಡಾ
ಕರ್ತನು ಎಂದಿಗೂ ಕೈಜಡಿಪುದಿಲ್ಲ ಎಂಬ ನಮಾಧಾನವನ್ನು ಕಂಡಕೊಂಡ ಎಂದು ನಾನು
ಹೇಳುವವನಾಗಿದ್ದೇನೆ (ಇತ್ತಾಯ 13:5). ಆತನ ವಾಗ್ಧೀನವನ್ನು ಕೇಳಿ.

ನಿಮಗೆ ನಕ್ಯಾಗಾಗಿ ಹೇಳುತ್ತೇನೆ, ಯಾವನು ನನ್ನ ಸಿಬಿತ್ತುರೂ ನುವಾರೆಯ ಸಿಬಿತ್ತುರೂ
ಅಣ್ಣತಮ್ಮಂದಿರನ್ನಾಗಿ ತಾಯಿಯನ್ನಾಗಿ ತಂದೆಯನ್ನಾಗಿ ಮಾತ್ರಂನ್ನಾಗಿ ಇಂಬಿಯನ್ನಾಗಿ
ಭಂಬಿಯನ್ನಾಗಿ ಇಂಬ್ಬೆ ಇಂಬ್ಬೆಯನೆಂಬ ಅವಸಿಗೆ ಕೆಗಿನ ಕಾಲದಲ್ಲ ಮನೆ ಅಣ್ಣತಮ್ಮ
ಅಕ್ಕತಂಗಿ ತಾಯ ಏಕ್ಕಿಂ ನಹಿತವಾಗಿ ನೂರರಷ್ಟೆ ಸಿಕ್ಕೆ ಸಿಕ್ಕುತ್ತದೆ: ಮತ್ತು ಮಂದಣ
ಲೋಕದಲ್ಲಿ ಸಿಕ್ಕಣಿವು ದೊರೆಯವದು (ಮಾರ್ಕ 10:29, 30).

ಮತ್ತಾಯ

ನಿನ್ನ ಎರಡು ಕುಂಟಂಬಗಳು ಒಂದರ ಮೇಲೆ ಒಂದು ಹೆಚ್ಚಿಲ್ಪಡುವುದಕ್ಕಾಗಿ ನಾನು
ಹೂತಿಕ್ಕಿನ ನುವಣಾಗಿದ್ದನೆನೆ. ಹಾಗಿಲ್ಲದಿದ್ದರೆ, ನಿನ್ನ ಶಕ್ತಿಯಂದ ಆ ಶ್ರೀತೆಯನ್ನು ದೇವರ

ಕುಟುಂಬವಾದ ಜರ್ಜ್-ನೇಲ್ಸನ್‌ಗೆ ತಯಾರಿಸಿದ ಏಲ್ಲವನ್ನೂ ಮಾಡು ಎಂದು ನಿನ್ನನ್ನು ಕೇಳಿಕೊಳ್ಳುವೆ. ಈ ಅಂತರ್ವಾಸನ್ನು ಸಂಪೂರ್ಣಗೊಳಿಸುವ ಶ್ರಯತ್ವಕ್ಕೆ ಯಾವುದೇ ಶ್ರಮವಿಲ್ಲದ ಬಲು ಶೈಲಷ್ಟಾದಾದ್ದು. ನಿನ್ನು ಅಶ್ವಸ್ಥಿಯಾದರೂ, ನಿನ್ನೇ ಮಾಡಬೇಕೆಂದು ಹೊಂಡಿದ್ದ ಅದನ್ನು ಮಾಡಿದ್ದಿರು ಎಂಬ ನಿಮಾರ್ಥನಾವು ಇರುತ್ತದೆ.

ಇದನ್ನು ಸಂಪೂರ್ಣಗೊಳಿಸಲು ನಾನು ನಿಲಂಕ್ಷೆಯನ್ನೂ ಹೊಂದಿದ್ದೇನು, ನಿನ್ನ ಮೊದಲು ನಿನ್ನಷ್ಟಕ್ಕೆ ನಿನ್ನನುಡಿವರ ಕುಟುಂಬದ ನಂಜಿಗಂತ್ತ ನದನ್ಯಾಸಾಗು. “ಹಿಂಬಾಲಕಸಿಂದ” “ಕುಟುಂಬ” ಕ್ಷೇತ್ರದಲ್ಲಿ ನಾನಾಂತರ ಹೊಂದಬಲ್ಲೀಯಾ? ನಂಜಿಕೆಯ ಮೂಲಕ ಮತ್ತು ದೀರ್ಘಾಳಾನ್ನದ ಮೂಲಕ “ಮರುಹುಟ್ಟನ್ನು” ಹಡೆದಿದ್ದಿಲಿಯಾ? ಅತನಿಗೆ ನಿನ್ನ ಜೀವಿತವನ್ನು ಸಮರ್ಪಿಸಿದ್ದಿಲಿಯಾ? ಅತನೊಂದಿಗಿನ ಸಂಬಂಧವನ್ನು ನಾವು ಗಂಭೀರಭಾಗಿ ಪರಿಗಳಿನ ಬೇಕೆಂಬುದು ಯೀಂನು ನೂಜಿನುವರವನಾಗಿದ್ದಾನೆ ಎಂಬುದನ್ನು ನಾವು ಅಧ್ಯಯನ ಮಾಡಿದ ತಥ್ಯ ಸ್ವಾಷಾಖೋಜನುವುದಾಗಿದೆ. ನಿನ್ಗೆ ನಾವು ಸಹಾಯಮಾಡಬಹುದಳಿವೆ, ನಮಗೆ ಇಂತಹ ವಿಷಯವಿದಿಸಿ

ಉಪಾಧಿಗಳು

¹ ಈ ಪ್ರಸ್ತುತದಲ್ಲಿ ಸಿಕ್ಕುಪ ಒಂದು ಒತ್ತಡದ ದಿನ ಇದರ ಹೀಗಳಕೆಯನ್ನು ನೋಡಿಲಿ. ²ತೀಕ್ಷ್ಣನ ಜರ್ಜನ ಪ್ರಸ್ತುತದಲ್ಲಿ, 1 ಎಂಬ ಪ್ರಸ್ತುತದಲ್ಲಿನ ಚುಲಿಯ ಮತ್ತು ಯೀಂನೆಂಬರ ಬಗೆಗಿನ ಜರ್ಜ್-ಯಾವನ್ನು ನೋಡಿಲಿ. ³ತೀಕ್ಷ್ಣನ ಜರ್ಜನ ಪ್ರಸ್ತುತದಲ್ಲಿನ “ನಿಮಾಗಾಗಿ ಮಗುವು ಹುಟ್ಟಿದೆ” ಎಂಬ ಹಾರವನ್ನು ನೋಡಿಲಿ. ⁴ಯೋಹಾನ 7ರ ವಜನ 5ರ ಬೆಳಕಿನಲ್ಲಿ ವಜನ 3 ಮತ್ತು 4 ವಜನ ನೋಡಿಲಿ. ⁵ತೀಕ್ಷ್ಣನ ವೈಲಿಗಳ ಅದೆ ಅರ್ಯಾಂಪವನ್ನು ಒಂದು ಸಂದರ್ಭದಲ್ಲಿ ಮಾಡಿದ್ದರು (ಯೋಹಾನ 10:20). ಈ ಲಿತಿ ದೇವದೂಜಣ ಮಾಡಿಸಿಕೊಂಡ ತೀಕ್ಷ್ಣನ ಮೊದಲ ಅಧಿಕಾ ಕೊನೆಯ ದೇವರ ನೇರವಿನ ಅಲ್ಲ (ನೋಡಿಲಿ 2 ಅರಣ್ಯ 9:11; ಅಶ್ವಾಂತಲರ ಕೃತ್ಯಗಳು 26:24, 25). ⁶ಹಿಂದಿನ ಹಾರದಲ್ಲಿ ಪರಿಷ್ಟೇದದ ಮೇಲನ ವಿವರಿಸಾದ ಜರ್ಜ್-ಯಾವನ್ನು ಪುನರಾವರ್ತಿಸಿ. ⁷ಹೆಚ್ಚಿನ ಮಾಹಿತಾಗಿ ಹಿಂದಿನ ಹಾರವನ್ನು ಪುನರಾವರ್ತಿಸಿ. ⁸ನಿನ್ನ ಪ್ರದೇಶದಲ್ಲಿ “ಅದುಕೆಂಪಲ ಕಡೆಯ ಹಲ್ಲು” ಎಂದು ಹೇಳುತ್ತೇವೆ. ⁹William Barclay, *The Gospel of Mark*, rev. ed., The Daily Study Bible Series (Philadelphia: Westminster Press, 1975), 76-77. ಬಾಕ್ಕೆ ಅವರ ವಿಷಯವನ್ನು ಸಂಕ್ಷಿಪ್ತವಾಗಿ ಮುಂದಿನ ವಾಕ್ಯ ವ್ಯಾಂದದಲ್ಲಿ ನಿನ್ನ ನಾರಾಂಶವನ್ನು ತಿಳಿಸಿದ್ದೇನೆ. ¹⁰ಅಪೇಕ್ಷಿತದಲ್ಲಿ “red-necks, low-lifes, and malcontents.” ಎನ್ನುತ್ತಾರೆ ಎಂದು ನಾನು ಹೇಳಬಹುದು.

¹¹James Burton Coffman, *Commentary on Mark* (Austin, Tex.: Firm Foundation Publishing House, 1975), 63. ¹²ಮಾಲಿಯಾ ಸೇಂಡರ ಸಂಬಂಧಿಯ ಮಗ (ಪಾನಬೆಲೆತೆ ಮಗ ಯೋಹಾನೆನು) ಕೆಲಾಗಲೇ ನೆಲಹಿಡಿಲ್ಲಿಟ್ಟಿದ್ದನು, ಮತ್ತು ಅತನ ಮರಣವು ನಣ್ಣಿತಾರಿತ್ವ ಹಿಂದಿದ್ದಾಗ ಯಾವ ತಾಯ ಕಾಂಡಿತ್ವಾದವಾಗಿರುತ್ತಾಗೆ. ¹³ಮಾರ್ಕ 2:1, 2ರೊಡನೆ ಈ ಹಲಿಷ್ಟೇದವನ್ನು ನೋಡಿಸಿಲಿ. ¹⁴ಮಾರ್ಕನ ಪ್ರಕಾರ, “ಅವರು ಅತನಿಗೆ ಹೇಳಿದರು.” ¹⁵Charles R. Erdman, *The Gospel of Mark* (Philadelphia: Westminster Press, 1967), 74. ¹⁶ಈ ಪ್ರಸ್ತಂತವನ್ನು ಈ ಹಾರದ ವಿಮುಖೀಯ ನಂತರ ಬೋಧಿಸಿದ್ದೇ ಅದರೆ, “ತಿಮಿ ಅದನು ಒತ್ತಿ ಹೇಳೆ” ಎಂದು ನಿಂತು ಹೇಳಬಹುದು. ¹⁷William Arnot, *Lesser Parables of Our Lord* (Grand Rapids, Mich.: Kregel Publications, 1884), 115. ¹⁸ಯೀಂನು “ತಂದೆ”ಯನುನ ಕೆಂಪಣಿಯಲ್ಲಿ ನೇಲಸಿಲ್ಲ, ಆ ಹಾತಪು ದೇವರೆಬಳ್ಳಿಗೆ ಬೀಂಣತಣಿಡ್ಡು ಅಗಿದೆ (ಮತ್ತುಯ 23:9). ¹⁹ವಿನೆ ಅಗ್ಗ, ಸಭೆಯ ಸದಸ್ಯರಾದವರು ಯಾವುದೇ ಅವಧಿಯ ಸಮಯದಲ್ಲಿ ಇತರ ಕೃತ್ಯನ್ನರ ಸಹೊದರರ, ಸಹೊದರರ ಯರು, ಮತ್ತು ತಾಯ ಎಂದು ಕೂಡಾ ತಿಳಿತಾರವನ್ನು ಹೊಂದಿರುತ್ತಾರೆ (ಆರ್ಥಿಕ 5:1, 2). ²⁰ದೇವರ ಜಿತುವನ್ನು ತಿಳಿಯವ ಮಾರ್ಗ ಎಂದರೆ ತೀಕ್ಷ್ಣನ ಮೂಲಕವೇ ಮತ್ತು ಎಂದು ನಿಂತು ಒತ್ತಿಹೇಳಬಹುದು (ಮತ್ತುಯ 11:27). ಅದ್ದಿಂದ ದೇವರ ಜಿತುವನ್ನು ಕೇಳಿ ಮತ್ತು ಅದನ್ನು ಮಾಡಿಲೇಬೇಕು.

²¹R. C. H. Lenski, *The Interpretation of St. Luke's Gospel* (Minneapolis: Augsburg

Publishing House, 1946), 461ലീറ കു ചാക്കപ്പെട്ടു നേരക്കുളിഡീന്. ²²കു ചാക്കാറു ഭാഗമുണ്ടായും 5:2; KJV. ഉദാഹരണങ്ങൾ യാഗി അദേശ തർക്കദ ബജക്കുമ്പുണ്ടു് KJVയല്ല കാബബകുമ്പുണ്ടു് നേരക്കുളിഡീന് 8:36; ഇതും 4:2; യാക്കോബ 2:14, 16. ²³ദേവര കുമ്പംബവുമുണ്ടു് നൂച്ചിനുവും അനേകം പുരിജീവിയും എഴേൻ 3:15രാലും. അപുചാദരാലും എഴേൻ 3:14, 15 “പ്രതി ജനനുവും കുന്നു തേരുവും തേരുവും തേരുവും ആ തന്ദേയു മുംദെ ചൊബകാലാലുകും” എന്ദിദേശം. ²⁴യീണുപൂരുഷുമുണ്ടു് തന്മുഖം “സെക്കോഡരരു” എന്ദു കുരുക്കും. (ഇതും 2:11). ²⁵KJVയല്ല “സഭേ” എബബദപുരുഷുമുണ്ടു് തന്മുഖം “സഭേ” 2:47രാലും NASBയല്ല ഇല്ല, രാജ്യഃസഭേ (പുരാതനം 16:18, 19) അപ്പോന്തുലരു കൃത്യാഗ്രം 2നേം അധാരായും ദജ്ജലും നൃഹീനല്പിച്ചു് (അപ്പോന്തുലരു കൃത്യാഗ്രം 1:6-9; 2:1-4), ജനരുമുഖം “അപരു” എന്ദു പജനു 47രാലും നൂച്ചിക്കും രാജ്യദ നാഗലക്കരു, അഥവാ ജീവിന നദന്യുറ ആഗിദ്വാരേ എംദു നാവു ബലുച്ചരാഗിഡേശേ. ²⁶അദു പരിപാക്കുകും കോണുവും അപ്പുക്കും മുക്കും ദേവരു അദ്ദേശവുമുണ്ടു് പരിപ്രോഓം മാറുവു ഏറ്റേനേയു അപ്പുക്കും ആഗിദേശം. ²⁷William Barclay, *The Gospel of Mark*, rev. ed., The Daily Study Bible Series (Philadelphia: Westminster Press, 1975), 82&83. ²⁸ലാക്ഷ 9:59-62 ഒംദു കുമ്പംബദശാമാണിക്കേയു ഭന്നേന ദൃശ്യംതചാരിനലും അദു ഉപയോഗിനലുകുമാഗിദേശം. ²⁹Gordon Powell, *Difficult Sayings of Jesus* (N.p.: Fleming H. Revell Co., 1962), 21. ³⁰കു കേഞ്ജക്കേരി വിശ്വരജ്ജും അപ്പുക്കും അദേശം, “സിംഗൾ കൈല ദൃശ്യംതഗിരിമുഖും പ്രയുക്തിനലുകുമുഖും” നാമും ഭാലത്സാഗിദ്വാരാഗും, നാമും ഓച്ചലിലും എംദു നാമും നേസിനിദേശും, അംപിച്ചവാറി ജിഗതോബാധിയും ഓച്ചഗാരനമുഖും നോട്ടിദാഗും, അദരെംതേ നാമും എംഗിനൂ ഓച്ചലാറെശും. “നമ്മും കാലേഡിനു പോദല കൈല പരഞ്ഞരാലും, നമ്മും ഹേജ്ജുന ബിഥ്രീഗിരിമുഖും സിംകിനാലും തോജേയും ത്രിശ്വനും. നാമും നമ്മും ജജയും ബിഥ്രീയമുഖും - അദനു ജജയും ഹിന്തുലീയും വിരുദ്ധാലും നോട്ടുവേദനകു ജജയും ദന്താറിയേം ആകുവേശും എംദു യേരജക്കും ദേശും. നംകരു നന്നരു തിശയും അപ്പു എല്ലു ജജയും അല്ലു എംദു.

³¹കൈലനാല കേഞ്ജേ, കുമ്പംബദജ്ജലന ഇതരു നദന്യുരു നംബംഡപുരു പഞ്ചനലു വ്യേരപ്പേരും കാരണം. അദു മുംബിന ത്രംനംഗംഡജ്ജല നൂച്ചിക്കാഗിദേശം. ³²William Hendriksen, *New Testament Commentary: The Gospel of Luke* (Grand Rapids, Mich.: Baker Book House, 1978), 437. ³³യീണും ജനരു തന്മുഖും നമ്പുദ്രു കുളനുകേരി നൂകുവുദലംഡ തെപ്പിസിക്കേഖുലുവു കാരീ (ലാക്ഷ 4:28-30), അകനു എല്ലു കോനുതാനും അല്ലംഡ എക്കു തരുവു നാലു നൂകോഡരിലംഡലാ തെപ്പിസിക്കേഖുലുവും. ³⁴David Roper, “The Night I Went to Heaven” (tract) (Broken Arrow, Okla.: Christian Communications, n.d.), 11-12രാലും കു ദൃശ്യപുരു ജിപ്പിനലാഗിദേശം. ³⁵കുലപുരു ബാലി. സ്ത്രീയും കൃഷ്ണാഗിദ്വാരും മുക്കും ആകുയും ഗംഡനും കൃഷ്ണനും അല്ലാറിഡേശേ കൈലപുരു നംഭവിനലുകുമുഖും. ഹേതുവും കൃഷ്ണ കുമ്പതിയും കൈനേരു കൈല പ്രവക്കലിനകുകേം ദേശം 1 ഫേൽ 3:1-രാലും കേഞ്ജദാനേം.